

ಅಂತ್ಯಕಾಲದ ಕುರಿತಾದ ಆತನ ನಾಮ್ಯಗಳು

(25:1-46)

ಅಧ್ಯಾತ್ಮ 24ರಣ್ಣ ಹೂರಂಭವಾದ “ಎಣ್ಣೆ ಮರಗಳ ಗುಡ್ಡದ ಸಂಭಾಷಣೆ” ಈ ಅಧ್ಯಾತ್ಮದಲ್ಲಿ ಮುಂದುವರಿದಿದೆ. ಇನ್ನೂ ತನ್ನ ಶಿಷ್ಯರೊಂದಿಗೆ ಮಾತಾನಾಡುತ್ತಿದ್ದಾನೆ. ಯೀನು ಈ ಹೆಚ್ಚಿನ ನಾಮ್ಯಗಳನ್ನು ಅಂತ್ಯಕಾಲದ ಕುಲತಾಗಿ ಹೇಳುತ್ತಾನೆ: ಹತ್ತು ಕಸ್ಸಿಕೆಯರ ನಾಮ್ಯ (25:1-13), ತಲಾಂತುಗಳ ನಾಮ್ಯ (25:14-30), ಮತ್ತು ಕುಲ ಮತ್ತು ಆಡುಗಳ ನಾಮ್ಯ (25:31-46). ಕೌನೆಯ ನಾಮ್ಯವು ಅನೇಕಾವರ್ತಿ “ಕೌನೆಯ ನಾಮ್ಯ ತೀವೀಕಿನ ದೃಶ್ಯ” ಎಂದು ಕರೆಯಲ್ಪಡುತ್ತದೆ. ಎಲ್ಲಾ ಮೂರು ನಾಮ್ಯಗಳ ಕ್ರಿಸ್ತನ ವರದನೇಯ ಬಹೇಳಣಕ್ಕೆ ಬೇಕಾದ ಸಿದ್ಧತೆಗಳನ್ನು ಮಾಡಿಕೊಳ್ಳುವದರ ಹ್ರಮಾಖ್ಯತೆಗೆ ಒತ್ತು ನಿಂಡುತ್ತವೆ. ಇವು ಮತ್ತುಯನ ನುವಾರೆಯಲ್ಲ ಬಿಂಬಿಸುವಾಗಿವೆ.

ಹತ್ತು ಜನ ಕನ್ನೆಯರ ನಾಮ್ಯ (25:1-13)

¹ಆಗ ಹರಲೋಕರಾಜ್ಯವು ಆರತಿಗಳನ್ನು ತೆಗೆದುಕೊಂಡು ಮದಾಂಗನನ್ನು ಎದುರುಗೊಳ್ಳುವದಕ್ಕೆ ಹೊರಟಂಥ ಹತ್ತು ಮಂದಿ ಕನ್ನೆಯಲಗೆ ಹೋಳಿಕೆಯಾಗಿರುವದು. ²ಅವರಲ್ಲ ಬಿದು ಮಂದಿ ಬುದ್ಧಿಯಲ್ಲಿದೆಯರು, ಬಿದು ಮಂದಿ ಬುದ್ಧಿವಂತೆಯರು. ³ಬುದ್ಧಿಯಲ್ಲಿದೆಯರು ತಮ್ಮ ಆರತಿಗಳ ಕೂಡ ಹಾತ್ರಿಗಳಲ್ಲಿ ಎಣ್ಣೆ ತಕ್ಷಣಿಯರು. ⁴ಬುದ್ಧಿವಂತೆಯರು ತಮ್ಮ ಆರತಿಗಳ ಕೂಡ ಹಾತ್ರಿಗಳಲ್ಲಿ ಎಣ್ಣೆ ತಕ್ಷಣಿಯರು. ⁵ಮದಾಂಗನು ಬಿರುವದಕ್ಕೆ ತಡವೂಡಲು ಅವರೆಲ್ಲರು ತಾತಕಡಿಕೆ ಮಲಗಿದರು. ⁶ಆದರೆ ಅಧರಾತ್ರಿಯಲ್ಲ - ಇಗೇಂ, ಮದಾಂಗನು! ಅವನನ್ನು ಎದುರುಗೊಳ್ಳುವದಕ್ಕೆ ಹೊರಡಿಲ ಎಂಬ ಕಾಗಾಯತ್ರ. ⁷ಆಗ ಅ ಕನ್ನೆಯರೆಲ್ಲರು ಎಣ್ಣೆತ್ತು ತಮ್ಮ ಆರತಿಗಳನ್ನು ನೆಂಟ್ರಿಗೊಡಿದರು. ⁸ಅದ್ದೇ ಬುದ್ಧಿಯಲ್ಲಿದೆಯರು ಬುದ್ಧಿ ವಂತೆಯಲಗೆ - ನಿಮ್ಮ ಎಣ್ಣೆಯಲ್ಲ ನಿಮಗೆ ಸ್ವಲ್ಪ ಕೊಡಿಲ. ⁹ನಿಮ್ಮ ಆರತಿಗಳ ಅಲಕೋಣಾತ್ಮಕೆ ಎಂದು ಹೇಳಿದರು. ಅದಕ್ಕೆ ಆ ಬುದ್ಧಿವಂತೆಯವರು - ನಿಮಗೆ ಕೊಣ್ಣರೆ ನಿಮಗೂ ನಿಮಗೂ ಕೂಡ ನಾಲದೆ ಹೋದಿಂತು; ನಿಲವು ಮಾರುವವರ ಬಳಗೆ ಹೊಗಿ ಕೊಂಡುಕೊಂಡರೆ ಒಳ್ಳೆಲು ಅಂದರು. ¹⁰ಅವರು ಕೊಂಡುಕೊಳ್ಳಲ್ಪಕ್ಕೆ ಹೋದಾಗ ಮದಾಂಗನು ಬಂದನು. ಸಿದ್ಧವಾಗಿದ್ದವರು ಅವನ ನಂಗಡ ಮುದುವೆಯ ಮನೆಯಿಂಳಕ್ಕೆ ಹೊದರು. ಬಾಗಲು ಮಜ್ಜಲಾಯತ್ರ. ¹¹ತರುವಾಯ ಉಂಡ ಕನ್ನೆಯರು ಸಹ ಬಂದು - ನಾನ್ಯಾಮಿ, ನಾನ್ಯಾಮಿ, ನಿಮಗೆ ತೆರೆಯಲ ಅಂದರು. ¹²ಆತನು - ನಿಮ್ಮನ್ನು ನಾನಲಿಯಿನೆಂದು ನಿಮಗೆ ಸತ್ಯವಾಗಿ ಹೇಳುತ್ತೇನೆ ಅಂದನು. ¹³ಆದಕಾರಣ ಆ ದಿನವಾದರೂ ಗಜಿಗೆಯಾದರೂ ನಿಮಗೆ ಗೊತ್ತಿಲ್ಲ ಚಾದರಿಂದ ಎಣ್ಣರವಾಗಿಲ್ಲ.

ಪಜನ್ 1. ಮೂರು ನಾಮ್ಯಗಳಲ್ಲ ಮೂದಲನೆಡು ಕರ್ತನ ಬರೋಣಕ್ಕೆ ಯಾವಾಗಲೂ ಸಿದ್ಧರಾಗಿರುವದು ಅವಶ್ಯವಾಗಿದೆ ಎನ್ನುವ ಬಿಂಬಿಕ್ಕೆ ಸಂಬಂಧಿಸಿದ್ದಾಗಿದೆ. ಯಾಕಂದರೆ ಆತನು ಯಾವಾಗ ಬಂದು ಯಾಲಿಗೂ ತಿಂಡಿಯದು. ನಾಮ್ಯವು ಹರಲೋಕರಾಜ್ಯವು ಅದಕ್ಕೆ ಹೋಳಿಕೆಯಾಗಿದೆ ಎಂಬ ಪಾಠ್ಯಭಾಗದೊಂದಿಗೆ ಹೂರಂಭವಾಗುತ್ತದೆ. ಯೀನು ಅನೇ

ಕಾವತ್ಯೆ ದೇವರ ರಾಜ್ಯದ ನಾಮ್ಯಗಳನ್ನು ಈ ಭಾಷೆಯಿಂದ ಪರಿಜಯನುತ್ತಾ (13:24, 31, 44, 45, 47; 18:23; 22:2).

ಇಲ್ಲ ಯೇನು ಹರಿಣೆಕ ರಾಜ್ಯವನ್ನು ಮಂದಾಂಗನನ್ನು ಬರುವಾಗ ಆತನನ್ನು ಎದುರುಗೊಳ್ಳುವರುತ್ತೇ ಹೇಗೆ ಹತ್ತು ಜನ ಕನ್ಸೆಯಲ್ಗೆ ಹೋಪಿದ್ದಾನೆ. ಯೆಹೋರ್ಯರಿಜ್ “ಹತ್ತು” ಒಂದು ವಿಶಿಷ್ಟವಾದ ಸಂಖ್ಯೆಯಾಗಿದೆ. ಮತ್ತು ಅದು ಈ ಕರ್ತವೀ ಸಲಹೆಯಾದ ಸಂಖ್ಯೆಯಾಗಿದೆ. ಕನ್ಸೆಯಲ್ಗೆ ಎಂಬ ಹದಕ್ಕೆ (parthenos) ಇರುವ ಹಡ. ಇದೇ ಹದವನ್ನು ಅಧ್ಯಕ್ಷತಾದ ಲೀಕಯಲ್ ಗಭ್ರದಿಸಿದಾಗ ಮಲಿಯಳನ್ನು ಪರೀನಲು ಉತಯೋಗಿನಲಾಗಿದೆ (1:23; ಲಾಕ 1:27). ಈ ನಾಮ್ಯದಲ್ಲಿರುವ ಕನ್ಸೆಯಲ್ ಯೇನುಬಿನ ಹಿಂಬಾಲಕರು ಪ್ರತಿಸಿಧಿಗಳಾಗಿದ್ದಾರೆ ಮುಂತಿತವಾಗಿ ಬರುವ ಮತ್ತು ನಂತರ ಬರುವ ನಾಮ್ಯಗಳಲ್ಲ. ಯೇನು ತನ್ನ ಶಿಕ್ಷ್ಯರಿಗೆ ಪುರುಷರ ಉದಾಹರಣೆಯ ಮೂಲಕ ಸಿದ್ಧರಾಗಿರಬೇಕು ಎಂದು ಬೋಧಿಸುತ್ತಾನೆ (24:45-51; 25:14-30). ಇಲ್ಲ, ಆತನು ಸ್ತೀಯರ ಉದಾಹರಣೆಯ ಮೂಲಕ ತಕ್ಷವನ್ನು ಸ್ವಾಕ್ಷರಿಸಿದ್ದಾನೆ. ಯೇನುಬಿನ ಹಲವು ಉದಾಹರಣೆಗಳ ಪುರುಷ ಮತ್ತು ಸ್ತೀ ಇಬ್ಬರ ಜಯವಣಿಗೆಗಳನ್ನು ಒಳಗೊಂಡಿರುತ್ತದೆ (6:26, 28; 11:17; 24:40, 41).

ಈ ಕನ್ಸೆಯಲ್ ಬಹುಶಃ ಆಧುನಿಕ “ವಧುನಾಳಿಗೆ” ಸಮಾನರಾಗಿದ್ದಾರೆ, ಅವರನ್ನು ಮೆರವಟಿಗೆಯಲ್ಲ ಉತಯೋಗಿನಲುತ್ತಾರೆ. ಆದಾಗ್ಯ Leon Morris ರವರು, ಶ್ರಾಜೀನ ಯೆಹೋರ್ಯರ ವಿವಾಹದ ಆರಣೆಯ ಕುಲತಾದ ನಮ್ಮೆ ಜ್ಞಾನ ಅಪ್ರಾಂತವಾಗಿದೆ ಎಂದು ಹೇಳುತ್ತಾರೆ.¹ ವಜನವು ಅವರು ಮದಾಂಗನನ್ನು ಎದುರುಗೊಳ್ಳುವರುತ್ತದೆ.² ಆದೆ ಅದು ಅವರು ನಿರ್ದಿಷ್ಟವಾಗಿ ಎಲ್ಲ ಕಾಯುತ್ತಿದ್ದರು ಎಂಬುದನ್ನು ಉಲ್ಲೇಖಿಸಿಲ್ಲ. ಕನ್ಸೆಯಲ್ ಮದಾಂಗನ ಮನೆಯಲ್ಲ ಕಾಯುತ್ತಿದ್ದರು ಎಂದು ಹೇಳಿಲಾಗಿದೆ. ಉದಾಹರಣೆಗೆ, ಆ ನಮಯದಲ್ಲ ಯೆಹೋರ್ಯ ಆರಣೆಯ ಮಾಹಿತಿಯ ಮೇಲೆ ಅತುಕೊಳ್ಳುವದಾದರೆ, ಮದಾಂಗನು ತನ್ನ ಮಾವನ ಮನೆಗೆ ಮದಲಗಿತ್ತಿಯಿನ್ನು ಕರೆತರಲು ಹೋಗುತ್ತಾನೆ ಎಂದು ಉಹಿಸಲಾಗಿದೆ. ಅವನು ತನ್ನ ನ್ನಂತ ಮನೆಯನ್ನು ಮತ್ತು ದೀಪದೊಂದಿಗೆ ಅಥವಾ ದೀಪಟಗೊಯೋಂದಿಗೆ ತನ್ನ ಬರೆಣಣದಲ್ಲ ನಂಧಿನಲು ಬರಬೇ ಕಾಗಿದ್ದ ಕಸ್ತಿಕೆಯರನ್ನು ಜಟ್ಟು ಹೊರಟನು. ಅವರು ಅವನನ್ನು ಕರೆದುಕೊಂಡು ಹೊಗಲು ಮನೆಯಲ್ಲ ಉಪಸ್ಥಿತಿಲರ ಬೇಕಾಗಿತ್ತು.³

ಆತರು ಕಸ್ತಿಕೆಯಲ್ಲ ಮದಲಗಿತ್ತಿಯೊಂದಿಗೆ ಅವಳ ಮನೆಯಲ್ಲ ಕಾದಿದ್ದಾರೆ ಎಂದು ಭಾವಿಸಿದರು. ಮದಾಂಗನು ಮದಲಗಿತ್ತಿಯಿನ್ನು ತನ್ನ ಮನೆಗೆ ಮದುವೆಯ ಜೀತಣಕ್ಕೆ ಕರೆದುಕೊಂಡು ಹೋಗಲು ಬರುವಾಗ, ಹತ್ತು ಜನ ಕಸ್ತಿಕೆಯಲ್ಲ ಮೆರವಟಿಗೆಯಲ್ಲ ಜೊತೆಗೊಡಬೇಕಿತ್ತು.⁴ ಅದೇ ನಮಯದಲ್ಲ ಈ ಯಾವ ಆಯ್ದುಯ ನಾಧ್ಯವಾಗಿಲ್ಲ, ನಾಮ್ಯದ ಅಥವಾನ್ನು ತಿಳಿದುಕೊಳ್ಳಲು ನಿರ್ದಿಷ್ಟವಾದ ಸ್ತಫ ನಿಂಬಾಯ ಕರ್ತವ್ಯ. ಅವರು ಮದಾಂಗನಿಗೆ ಗೌರವವನ್ನು ಸಲ್ಲಿಸಲು ಮದುವೆಯ ಜೀತಣದಲ್ಲ ಭಾಗಿಗಳಾಗಲು ಕಾದಿದ್ದರು ಎಂಬುದು ವಿಷಯವಾಗಿದೆ.

ಮದಾಂಗನ ಕಲ್ಪನೆ ಹಳೆ ಒಡಂಬಡಿಕೆಯಲ್ಲ ತನ್ನ ಮೂಲವನ್ನು ಹೊಂದಿದೆ. ಹಲವು ವೇದಭಾಗಗಳ ದೇವರನ್ನು ಹತಿಯಿಂದು ಮತ್ತು ಅನ್ವಯಿಲರನ್ನು ಆತನ ಹಸ್ತಿಯಿಂದು ವಟೆನಿಸುತ್ತದೆ (ಯಾವಾಯ 54:4-8; 62:4, 5; ಯೆಹೋಹಿಲ 16:6-14; ಹೋಶಯ 2:19, 20). ಅದರಂತೆ, ಹೋನ ಒಡಂಬಡಿಕೆಯಲ್ಲ, ಯೇನು ಶ್ರಿಸ್ತನು ಮದಾಂಗನು ಮತ್ತು ಸಭೆ ಮದಲಗಿತ್ತಿ (9:15; 22:2; ಯೋಹಾನ 3:29; 2 ಕೋಲಂಧ 11:2; ಎಥನ 5:25-32; ತ್ರಂಕಣಿ 19:7, 8; 21:2). ಮದಲಗಿತ್ತಿಯ ಕಲ್ಪನೆಯನ್ನು ಬೇಳನದಿದ್ದಾಗ್ಯ ಈ ವೇದಭಾಗದಲ್ಲ ಮದಾಂಗನು ಶ್ರಿಸ್ತನನ್ನು ಪ್ರತಿಸಿಧಿಸುತ್ತಾನೆ ಎಂದು ಹೇಳಲಾಗುತ್ತದೆ.

ವಿವಾಹದ ಜೀತಣಗಳು ನಾಂತೇತಕವಾಗಿದ್ದವು ಮದಾಂಗನ ಮನೆಯಲ್ಲ

ನಡೆಯುತ್ತಿದ್ದವು ಮತ್ತು ಹೆಚ್ಚಿಗಿ ಅವು ರಾತ್ರಿಯ ಸಮಯದಲ್ಲಿ ನಂಭಬಿನುತ್ತಿದ್ದವು (25:6). ವಿಷಯ ಇದಾಗಿಯವರಲಂದ ಕ್ರಿಸ್ತಕೆಯರು ಮೇರವಚಿಗೆಯಲ್ಲ ಶ್ರದ್ಧಿಸುವದಕ್ಕಾಗಿ ಅರ್ಥಿಗಳನ್ನು ತೆಗೆದುಕೊಂಡರು (25:6). ಗ್ರೀಕ್ ಪದವಾದ “ಲಿಂಪಗಳು” (lampas) ಈ ಪದದ ಅನುವಾದ ಬಹುಶಃ: “ದೀಬಿಂಗಿಗಳು” ಎಂದು ನೂಜಿನುತ್ತದೆ (ಯೋಹಾನ 18:3). ಒಂದು ವಿಜಿನ್ ಶಬ್ದ ಇಲ್ಲಾದ (luchnos), ಇದು ಮನೆಯಲ್ಲ ಉಪಯೋಗಿಸುವ ಜಿಕ್ಕೆ ಎಣ್ಣೆಯ ದೀಪವನ್ನು ನೂಜಿನುತ್ತದೆ (ನೋಡಿಲ 5:15ರ ಮೇಲನ ವ್ಯಾಖ್ಯಾನ). ಈ ನಂದಭ್ರದಲ್ಲ “ದೀಪಟಗಳು” ಉದ್ದಾರಾದ ಕೋಆಗೆ ಬಳ್ಳಿಯನ್ನು ಗಟ್ಟಿಯಾಗಿ ನುತ್ತಿದ್ದರು: ಬಳ್ಳಿಯನ್ನು ಒಂದೇ ಎಣ್ಣೆಯಲ್ಲ ಮುಖುಗಿಸಿ ಗಣನಿಯಿವಾದ ಸಮಯದವರೆಗೆ ಉಲನ್ನತಿದ್ದರು. ಇನ್ನೊಂದು ನಾಧ್ಯತೆ ಎಂದರೆ “ದೀಪಟಕೆಗಳು” ಎಣ್ಣೆಯ ದೀಪಗಳು ಅವುಗಳನ್ನು ಕಂಬದ ಮೇಲೆ ಇಡುತ್ತಿದ್ದರು. John Lightfoot ರವರು ಹೂಡಿನ ರಜ್ಜುಯ ಹೇಜಕೆಯನ್ನು ಉಲ್ಲೇಖ ನುತ್ತಾರೆ ಇದು ರಜ್ಜು ನೋಲೊಮೋನಿನಿಗೆ ನಲ್ಲಿನಲಾಗಿದೆ:

ಇನ್ನಾರು ದೀಪಗಳಲ್ಲ ಮಧುಮಗಳನ್ನು ಅವಳ ತಂದೆಯ ಮನೆಯಂದ ಮಧುಮಗನ ಮನೆಗೆ ಅವಳ ಹಾಸಿಗೆಗೆ ತೆರಿಂದ ಪೂರ್ವದಲ್ಲ ಹೊತ್ತುಕೊಂಡು ಹೋಗುವದು ಒಂದು ನಂಶ್ರಾದಾಯ: ಅವಳಿಗಿಂತ ಮುಂಜಿತವಾಗಿ ನುಮಾರು ಹತ್ತು ಹೀಣಾಯಗಳನ್ನು ಹೊತ್ತುಕೊಂಡು ಹೋಗುತ್ತಾರೆ, ಶ್ರವಿಯಿಂದರ ಮೇಲೆ ಹಾತ್ತಿಯಂತ ನಾಥನವನ್ನು ಇಲನುತ್ತಾರೆ, ಅದರಿಂದ ಎಣ್ಣೆ ಮತ್ತು ಕಷ್ಟರಾಜದೊಂದಿಗೆ ಒಂದು ತುಂಡು ಬಳ್ಳಿಯನ್ನು ಇಲನುತ್ತಾರೆ: ಇವುಗಳನ್ನು ಹೊತ್ತುಹಿ ಅವಳ ಮಂದ ದೀಪಗಿಗೆಯಂತ ಹೊತ್ತುಕೊಂಡು ಹೋಗುತ್ತಾರೆ.⁵

ವರ್ಜನ 2. ಯೀನು ಹತ್ತು ಜನ ಕನ್ಸೆಯರಲ್ಲ, ಇದು ಮಂದಿ ಬುದ್ಧಿಯಲ್ಲಿದವರು, ಇದು ಮಂದಿ ಬುದ್ಧಿವರ್ಣತೆಯರು ಯೀನು ಹೇಜದನು. “ಬುದ್ಧಿಯಲ್ಲಿದವರು” (mōros) ಎಂಬ ಪದ ಮತ್ತು “ಬುದ್ಧಿವರ್ಣತೆಯರು” “ಜ್ಞಾನಿಗಳು” (phronimos) ಇವುಗಳನ್ನು ಮತ್ತಾಯನ ಸುವಾರ್ತೆಯಲ್ಲ ಏರಡು ಬಿಧಿದ ಕಷ್ಟವರನ್ನು ವರ್ಣಿಸಲು ಉಪಯೋಗಿಸಲಾಗಿದೆ (7:24, 26). ಈ ನಂಗಿತಯಲ್ಲ, ಹತ್ತು ಜನ ಕನ್ಸೆಯರು ಬಿಶ್ರೇಷಣೆಯಿಂದ ಬಿಂಬಿಸಿವರಾಗಿದ್ದರು. ಅವರಲ್ಲ ಅರ್ಥ ಜನರು ನಂಜಗನ್ತು ಶಿಷ್ಯರಾಗಿದ್ದರು ಅದೇ ಸಮಯದಲ್ಲಿ ಇನ್ನಥ್ರಾ ನಂಜಗನ್ತರಾಗಿರಲಲ್ಲ ಈ ನಂಜ್ಯಾಗಳ ಕೇವಲ ಕರೆಯ ಭಾಗ ಮಾತ್ರ: ಕ್ರಿಷ್ತನು ತಿರುಗಿ ಬರುವಾಗ ಎಷ್ಟು ಪ್ರತಿಶತ ವಿಶ್ವಾಸಿಗಳು ನಂಜಗನ್ತರು ಅವರಾ ಅವನಂಜಗನ್ತರು ಎಂದು ಸಿಧ್ಯಾಲನಲು ನಾಧ್ಯವಿಲ್ಲ.

ವರ್ಜನ 3. ಇದು ಜನ ಕನ್ಸೆಯರು ಏಕೆ ಬುದ್ಧಿಯಲ್ಲಿದವರು ಎಂದು ಕರೆದರೆ? ಅವರು ಮದಲಂಗನು ಬರುವದಕ್ಕೆ ತಡವಾಗಬಹುದಾದ ನಾಧ್ಯತೆಯದೆ ಎಂದು ನಾಕಷ್ಟು ಸಿದ್ಧತೆಯನ್ನು ಮಾಡಿಕೊಳ್ಳಲಾಗು. ಅವರೊಂದಿಗೆ ಅವರ ದೀಪಗಳಿಂದ್ದು ಆದರೆ ಹೆಚ್ಚಿನ ಎಣ್ಣೆ ಅವರೊಂದಿಗೆ ಇರಲಾಗು. ಹಿಂದಿನ ನಾಘ್ಯದಲ್ಲಿ ಕೆಟ್ಟ ಆಳ (24:48-50) ಯಜಮಾನನು ಬೇಗನೇ ತಿರುಗಿ ಬರುವಾಗ ಸಿದ್ಧನಾಗಿಯವರದರಲ್ಲಿ ವಿಫಲನಾಗಿದ್ದನು: ಹಾಗೆಯೇ, ಈ ಬುದ್ಧಿಯಲ್ಲಿದ ಕನ್ಸೆಯರು ದೀಪಕಾಲದವರೆಗೆ ತಡಮಾಡುವ ಸಮಸ್ಯೆಯನ್ನು ಹಲಗಬಿಸುವದರಲ್ಲಿ ಬಿಫಲರಾದರು.⁶

ವರ್ಜನ 4. ಇನ್ನುಳಿದ ಇದು ಜನ ಕನ್ಸೆಯರನ್ನು ಏಕೆ ಬಿವೇಕಯುಳ್ಳವರು (“ಬುದ್ಧಿವರ್ಣತೆಯರು”; NIV) ಯಾಕೆಂದರೆ ಅವರು ಅರ್ಥಿಗಳು ನಾಕಾಗುವಷ್ಟು ಎಣ್ಣೆಯನ್ನು ತಂದ್ದು ಮಾತ್ರವಲ್ಲ ಹೆಚ್ಚಿನ ಎಣ್ಣೆಯರುವ ಹಾತ್ತಿಗಳಲ್ಲಿ ನಹ ತಂದಿದ್ದರು. ಅದೇ ಸಮಯದಲ್ಲಿ ಅದು ಅನುಕೂಲವಾಗಿದ್ದಾಗ, ಈ ಯಾವನಸ್ಯೆಯರು ಯಾವುದು ಅವಶ್ಯಪ್ರೋ ಅದನ್ನು ಮಾಡಿದರು. ಅವರು ತಮ್ಮ ಅನುಭವದಿಂದ ಮದಲಂಗನು ತಡಮಾಡಬಹುದು ಎಂದು ಬಲ್ಲವರಾಗಿದ್ದರು ಮತ್ತು ಹೆನ್ನೆಗೆ ಅವನು ಬಂದಾಗ ಅವರು ಸಿದ್ಧರಾಗಿರಬೇಕೆಂದು ಬಯಸಿದ್ದರು. ತಮ್ಮ ದೀಪಗಳು ಉಲಯುವರೆ ನಾಕಷ್ಟು ಎಣ್ಣೆಯನ್ನು ಇಷ್ಟುಕೊಂಡಿರುವದು ಯೀನುಬಿನ

ಅಜ್ಞೇಗಳಿಗೆ ಬಿಧೀಯರಾಗಿ ಉತ್ತಮ ಕಾರ್ಯಗಳನ್ನು ಮಾಡುವದನ್ನು ನೂಡಿಸುತ್ತದೆ (ನೋಡಿಲ 5:14-16).⁷

ಪಜನ್ 5. ಹತ್ತು ಜನ ಕಸ್ಟಿಕೆಯರು ಕಾಯ್ದಿದ್ದರು, ಮದಾಂಗನು ಬರುವದಕ್ಕೆ ತಡಮಾಡುತ್ತಿದ್ದನು. ಈ ಬಿವರಗಳ ಹೆಚ್ಚು ಅಜ್ಞೀಯಕರವಾಗೇವಿಲ್ಲ ಆ ನಂತಹ ತೆಯಿಲ್ಲ ಮದಾಂಗನು ತಾವು ಬರುವ ಸಮಯವನ್ನು ಗುಪ್ತವಾಗಿಡಲು ಬಯಸುತ್ತಿದ್ದರು. ಇಲ್ಲ ತಡವಾಗಿರುವದ ಶ್ರೀನ್ನನು ಬರುವ ಸಮಯದ ಶ್ರವಣದಳಿಯವ ವಿಸ್ತೃತ ಸಮಯ (ನೋಡಿಲ 25:19). ಅದಿ ಶ್ರೀನ್ನರು ಯೇನು ಬೀಳನೇ ತಿರುಗಿ ಬರುತ್ತಾನೆಂದು ನಿಲೆಕ್ಕಿಸುತ್ತಿದ್ದರು. ಮತ್ತಾಯಿನ ಓದುಗರು ಅವನು ಈ ಸುವಾರ್ತೆಯನ್ನು ಬರೆದಾಗ ಬಹುಶಃ ಈ ನಿದಿಷ್ಟಪಾದ ವಿಷಯದಲ್ಲಿ ಗುದ್ದಾಡುತ್ತಿರುತ್ತಿರುತ್ತಾರು. ಬಹುಶಃ ಕ್ರಿ.ಶ. 50ನೇ ನಾಲ್ಕನ ತೊನೆಯಿಲ್ಲ ಅಥವಾ ಕ್ರಿ.ಶ. 60ನೇ ನಾಲ್ಕನ ಘ್ರಾರಂಭದಲ್ಲಿ, ಹೇತುನು ಶ್ರೀ.ಶ. 60ರ ಮಧ್ಯದಲ್ಲಿ ಬರೆದನು, ಗೇಣ ಮಾಡುವವರು ಆತನಿಗೆ ತಮಾಡ್ಯಾಗಿ ಉತ್ತರಕ್ಕಾಗಿ ಕೇಳಿದರು, ಆತನ ಪ್ರತ್ಯಕ್ಷತೆಯ ವಿಷಯವಾದ ವಾಗ್ದಾನವು ವೀನಾಯಿತು? (2 ಹೆತ್ತ 3:4).

ಸಮಯವು ನಿಧಾನವಾಗಿ ಗತಿಸಿದ ಹಾಗೆ, ಯೋವನನ್ನು ಶ್ರೀಯರು ತಾರ್ಕಿಕಿನಲು ಖಾರಂಭಸಿದರು ಮತ್ತು ಅವರೆಲ್ಲರು ತಾರ್ಕಿಕಿ ಮಲಗಿದರು. ತಡವಾಗಿದ್ದಲಂದ, ಎಲ್ಲಾ ಹತ್ತು ಜನ ಕನ್ಯೆಯರು ಆಯಾಸದಿಂದ ಸಿದ್ಧಮಾಡಿದರು ಎಂದು ಅಧವಾಗುತ್ತದೆ. ಯೇನು ಅವರು ಸಿದ್ಧಿಸುತ್ತಿರುವದನ್ನು ಬಂಡಿಸುವದಿಲ್ಲ. ಬುದ್ಧಿಯಲ್ಲದ ಕಸ್ಟಿಕೆಯರು ಬುದ್ಧಿವಂತ ಕಸ್ಟಿಕೆಯಲಿಗಿತ್ತ ಇದರ ತುರಿತಾಗಿ ಅಪರಾಧಿ ಮಂಜೇಭಾವ ಹೊಂದಿರಿಲ್ಲ. ಇಂತ್ಯಾಂದು ವಾಕ್ಯಭಾಗದಲ್ಲಿ, ಆದಾಗ್ಯಾ, ನಿದ್ರೆಮಾಡುವದ ಕಾಯ್ದುವದಕ್ಕೆ ಬಿಂದುವಾಗಿ ಜಿತಿನಲಾಗಿದೆ ಮತ್ತು ಅದನ್ನು ನಕಾರಾತ್ಮಕವಾಗಿ ನೋಡಲಾಗಿದೆ (26:38-46; ಮಾರ್ಕ 13:35, 36; ಎತ್ತನ 5:14; 1 ಧೇನಲೋನಿಕ 5:6).

ಪಜನ್ 6. ಒಂದು ಕೊನ್ನ ಬಹುಶಃ ಕೊನ್ನವವಿಂದ (22:3ರ ಮೇಲನ ವ್ಯಾಖ್ಯಾನ ನೋಡಿಲ), ಅಧರಾತ್ಮಿಯಿಲ್ಲ ಕೇಳಿಸಿತು. ಕೊನೆಗೆ ಸ್ವರವು ಕೇಳಿಸಿತು. ಮದಾಂಗನು ಹತ್ತಿರ ಬರುತ್ತಿದ್ದಾನೆ ಮತ್ತು ಹತ್ತು ಜನ ಕಸ್ಟಿಕೆಯಲಗೆ ಆತನಿಗೆ ಎದುರುಗೊಳ್ಳುವದಕ್ಕೆ ಹೊರಡಲ್ಪಟ್ಟರು.

ಪಜನ್ 7. ನ್ಯಾಗರದ ನಂದೇಶಕ್ಕೆ ಪ್ರತಿಶ್ರೀಯಿಸಿ ಎಲ್ಲಾ ಹತ್ತು ಜನ ಕನ್ಯೆಯರೆಲ್ಲರು ಎಷ್ಟುತ್ತು ತಮ್ಮ ಆರತಿಗಳನ್ನು ನೆಟ್ಟಿಗೆಂಡಿದರು. “ನೆಟ್ಟೆಗೆ ಮಾಡು” (kosmeō) ಎಂಬ ಕ್ರಿಯಾಪದ ನಾಮಾನ್ಯವಾಗಿ “ತ್ರುಮಹಡಿನು” ಎಂದಾಗುತ್ತದೆ. ಒಂದು ವೇಳೆ ಈ “ಆರತಿಗಳು” ಕೊಣಗೆ ಬಣ್ಣೀಯನ್ನು ನುತ್ತಿರುವ ದೀಪಗಳಾಗಿದ್ದಳ್ಲ. ಕರುಕಾದ ಬಣ್ಣೀಯನ್ನು ಕತ್ತಿಲನಬೇಕಾಗಿತ್ತು ಮತ್ತು ಇನ್ನು ಹೆಚ್ಚು ಬಣ್ಣೀಯನ್ನು ಹಜ್ಜಿಬೇಕಾಗಿತ್ತು. ಅವು ಕಂಬದ ಮೇಲೆ ಇಡುವ ಎಷ್ಟೆಯ ದೀಪಗಳಾಗಿದ್ದಳ್ಲ, ಬುದ್ಧಿಯನ್ನು ನೆಟ್ಟಿಗೆ ಮಾಡಿ ಹೆಚ್ಚು ಬಣ್ಣೀಯನ್ನು ಹಾಕಬೇಕಾಗಿತ್ತು.

ಪಜನಗಳ 8, 9. ಬುದ್ಧಿಯಲ್ಲದವರು ತಮ್ಮ ಆರತಿಗಳನ್ನು ನೆಟ್ಟಿಗೆ ಮಾಡಿದರು, ಜ್ಯೋತಿಯ ಹೊರಕ್ಕೆ ಹೋಗುತ್ತಿತ್ತು. ಹಳೆ ಒಡಂಬಡಿಕೆಯಲ್ಲ, ಜ್ಯೋತಿಯ ಹೊರಗೆ ಹೋಗುವ ದೀಪಗಳು ಕೆಂಪತನದೊಂದಿಗೆ ನಂಬಂಧವನ್ನು ನೂಡಿಸುತ್ತದೆ (ಯೋಹ 18:5; ಜ್ಞಾನೋಳಕ್ತಿ 13:9). ಬುದ್ಧಿಯಲ್ಲದ ಕಸ್ಟಿಕೆಯರು ತಾವು ಮದುಮಗನು ತಡಮಾಡಿದಕ್ಕೆ ಸಿದ್ಧರಾಗಿರಲ್ಲ, ಎಂದು ಗುರುತಿಸಿಕೊಂಡರು. ಈ ಗಣಜಾಯಿಲ್ಲ ಅವರು ತಮ್ಮ ನಂಗಾತಿಗಳಿಗೆ, ತಮ್ಮಾಂದಿಗಿರುವ ಎಷ್ಟೆಯಲ್ಲ ತಮಗೂ ಸ್ವಲ್ಪ ಕೊಡಬೇಕೆಂದು ಬೇಡಿಕೊಂಡರು.

ಬಿವೇಕಪುಷ್ಟ ಕನ್ಯೆಯರು ಅವರ ಬೇಡಿಕೆಯನ್ನು ನಿರಾಕರಿಸಿದರು, ಅವಲಗೆ ಹೊಟ್ಟರೆ ಎಲ್ಲಾರೂ ಎಷ್ಟೆ ಕಡಿಮೆಯಾಗಬಹುದು ಎಂದು ವಿವಲಿಸಿದರು. ಅವರು ಪ್ರತೀಯಾಂದು ದೀಪಗಳು ನಂದಿಹೋಗುವ ಅಹಾಯವನ್ನು ಎದುಲನಲು ಅವರು ಸಿದ್ಧಿರಲ್ಲ, ಒಂದು ವೇಳೆ ಹಾಗೆ ನಂಭವಿಸಿದ್ದಳ್ಲ ಮರವಣಿಗೆಯ ಹಾಜಾಗುತ್ತದೆ.⁸

ಅವರು ಬುದ್ಧಿಯಲ್ಲದ ಕನ್ಸೆಯಲಿಗೆ ಮಾರುವವರೆ ಹತ್ತಿರ ಹೋಗಿ ತಮಗಾಗಿ ಕೊಂಡುಕೊಳ್ಳಲು ಸಲಹೆಸಿದಿರು. ಸಂಪ್ರದಾಯಿಕವಾಗಿ ಅಂಗಿಗಳ ಕೆಡೀ ರಾತ್ರಿ ತೆರೆದಿರುವದಿಲ್ಲ, ಬಹುಶಃ ಹಬ್ಬಿದ ಸಂದರ್ಭಗಳಲ್ಲಿ ಇದಕ್ಕೆ ಲಿಯಾಂಟಿ ಸಿಂಡಿರಬಹುದು. Donald A. Hagner ರವರು ಅಲೋಚಿಸಿದೇನೆಂದರೆ, “ಕತ್ತಲೆಯಾದ ನಂತರ ಎಣ್ಣೆಯನ್ನು ಕೊಂಡುಕೊಳ್ಳುವದು ಬಿವಾಹದ ಆಜರಣೆಯ ಸಂದರ್ಭದಲ್ಲಿ ಜಿಕ್ಕು ಗ್ರಾಮದಲ್ಲ ತಿಳಿವಾಗಿರಿಳ್ಳಿಲ್ಲ.”⁹ ಬುದ್ಧಿಯಲ್ಲದ ಕನ್ಸೆಯರು ತಮ್ಮ ಸ್ವಂತ ಎಣ್ಣೆಯನ್ನು ಹೊಂದಿಕೊಳ್ಳುವದು ನತ್ತಾಯಿರುತ್ತಾಗಿ ಸ್ವಾತಂತ್ರ್ಯನಿಂದ ಬಹುದಾದವುಗಳಲ್ಲ, ಎಂದು ಸ್ವಾಷಿಕರಿಸುವದಾಗಿದೆ. ಕ್ರಿಸ್ತನು ಹಿಂತಿರುಗುವಾಗ, ಪ್ರತಿಯೊಬ್ಬ ವ್ಯಕ್ತಿಯು ತಾನು ಮಾಡಿರುವ ಕೃತ್ಯಗಳಾಗಿ ಲೆಕ್ಕವನ್ನು ನಿಡೆಬೇಕಾಗುತ್ತದೆ (2 ಕೊಲಿಂಥ 5:10).

ವರ್ಜನ 10. ಮಧುಮಗನನ್ನು ಪ್ರಕಾಶಮಾನವಾದ ದೀಪಗಳಿಂದಿಗೆ ಬೇಟಯಾಗುವದಕ್ಕೆ ಬದಲಾಗಿ, ಎಂದು ಜನ ಬಿವೇಚಿಲ್ಲದ ಕಸ್ಸಿಕೆಯರು ತಮ್ಮ ಎಣ್ಣೆಯನ್ನು ಕೊಂಡುಕೊಳ್ಳುವದಕ್ಕೆ ಹೋರಬರು. ಅವರು ಹೋದಾಗ, ಮಧುಮಗನು ಬಂದನು. ಬದು ಜನ ಬುದ್ಧಿವಂತ ಕಸ್ಸಿಕೆಯರು ಮದಾರಂಗನನ್ನು ದೀಪಗಳನ್ನು ನೆಟ್ಟಗೆ ಮಾಡಿಕೊಂಡು ಉಲಯಿತ್ತಿರುವ ದೀಪದೊಂದಿಗೆ ಎದುರುಗೊಂಡರು. ಅವರು ಒಬ್ಬಾಗಿ ಮದುವೆಯ ಜಿತಂಕ್ಕೆ ಮಾರ್ಗವನ್ನು ಮಾಡಿಕೊಂಡರು. ಮದುವೆಯ ಸಂಗಡ ಮನೆಯೊಕ್ಕೆ ಹೋದ ನಂತರ ಬಾಗಿಲು ಬಾಗಲು ಮುಜ್ಜಲು ತಪ್ಪಿಹೋದ ಅಪಕಾಶವನ್ನು ನೂಡಿಸುತ್ತದೆ (ಅದಿಕಾಂಡ 7:16; ಯೋಹಾನ 22:22; ಲಕ್ಷ 13:25; ಪ್ರತ್ಯಾಪಣಿ 3:7).

ವರ್ಜನ 11. ಬುದ್ಧಿಯಲ್ಲದ ಕನ್ಸೆಯರು ಹಿಂತಿರುಗಿದ ಬಂದಾಗ ತಮ್ಮನ್ನು ತಾವು ಹೋರಹಾಕ್ಕಿಟ್ಟಿರುತ್ತಾಗಿ ಕಂಡುಕೊಂಡರು, ಅವರು ಮಧುಮಗನಿಗೆ ತಮ್ಮನ್ನು ಒಳಕ್ಕೆ ತರೆದುಕೊಳ್ಳುವದಂತೆ ಬೇಡಿಕೊಂಡರು. ಅವರು, ನ್ಯಾಖಿಾ, ನ್ಯಾಖಿಾ, ನಮಗೆ ತರೆಯಲ ಅಂದರು ಎಂದು ಕೇಳಿದರು. ಇದು “ಮೂರ್ಖ” ಮತ್ತು “ಜಾಣ” ಮನೆಕಟ್ಟುವವರನ್ನು ಜ್ಞಾಹಿಸುತ್ತದೆ (7:24, 26). “ನ್ಯಾಖಿಾ, ನ್ಯಾಖಿಾ” ಎಂಬ ಸಂಭಿಳಧನೆ ಅದೇ ಅಧ್ಯಾಯದಲ್ಲಿ ಹಿಂದಿನದನ್ನು ಜ್ಞಾಹಿಸುವ ಯೇಣುವಿನ ಎಜ್ಜಿಲಕೆಯಾಗಿದೆ. ಅತನು, “ನನ್ನನ್ನು ನ್ಯಾಖಿಾ, ನ್ಯಾಖಿಾ ಎಂದು ತರೆಯುವವರೆಲ್ಲರು ಹರಲೊಕ ರಾಜ್ಯವನ್ನು ನೇರುವರೆಂದು ನೆನಸಬೇಡಿಲಾ; ಹರಲೊಕ ದಳ್ಳಿರುವ ನನ್ನ ತಂದೆಯ ಜಿತ್ತುದಂತೆ ನಡೆಯುವವನೇ ಹರಲೊಕ ರಾಜ್ಯಕ್ಕೆ ನೇರುವನು” (7:21).

ವರ್ಜನ 12. ನಂತರೋಷದ ನಮಾರಂಭದಲ್ಲಿ ಪ್ರವೇಶಿಸುವದಕ್ಕಾಗಿ ಬುದ್ಧಿಯಲ್ಲದ ಕಸ್ಸಿಕೆಯರ ಬೇಡಿಕೆ ವ್ಯಾಘರಾಯಾಗಿ. ಮಧುಮಗನು ಅವರನ್ನು ಒಳಕ್ಕೆ ತರೆದುಕೊಳ್ಳಲು ನಿರಾಕರಿಸಿ ಹಿಂಗೆ ಹೇಳಿದನು, ನಾನೆಂದು ನಿಷ್ಠೆ ಗುರುತನ್ನು ಕಾಣಿಸು (ಸೋಡಿಲ 7:23ರ ಮೇಲೆನ ವಾಖ್ಯಾನ). ಈ ಪ್ರತ್ಯಾಪಣೆಯನ್ನು “ನನಗೆ ನಿಷ್ಠೆಂದಿಗೆ ಯಾವ ಕೆಲವೂ ಇಲ್ಲ”¹⁰ ಎಂದು ನರಜಿಕಲಿಸಬಹುದು. ಹಳೆ ಒಡಂಬಡಿಕೆಯಲ್ಲ, ದೇವರು ತಾನು ಅಯ್ಯಿಕೊಂಡ ತನ್ನ ಜನರನ್ನು “ನಾನಲಿಯನು” (ಯೀರೆಬೀಯ 1:5; ಹೋಶಿಯ 13:5; ಅಮೋನ 3:2; KJV). ಈ ಮುಖ್ಯ ಪನ್ನಾಹಿಪು ಹೊನ ಒಡಂಬಡಿಕೆಯಲ್ಲ ಪುನರಾವರ್ತನೆ ಮಾಡಿದೆ ಯಾರು ದೇವರೋಂದಿಗೆ ಕ್ರಿಸ್ತ ಮೂಲಕ ರಕ್ಷಣೆಯ ಸಂಬಂಧದಲ್ಲಿದ್ದರೋ ಅವರು ಅತನನ್ನು “ಪಿಜಿದವರಾಗಿದ್ದಾರೆ” (ಸೋಡಿಲ ಗಲಾಕ್ಯ 4:8, 9; 2 ಆರೋಥ 2:19).¹¹

ನಾವು ಬಾಗಿಲನಿಂದಲೇ ತರುಗಿ ಹೋಗಬೇಕಾದ ಬುದ್ಧಿಯಲ್ಲದ ಕನ್ಸೆಯರ ನೋಂದನ್ನು ಉಹಿಸಲುಬಹುದು. ತಮ್ಮ ಸಿದ್ಧತೆಯಲ್ಲ ವ್ಯಾಘರಾಯಾಗಿ ಎಂದು ಅವರು ಅಲಿತುಕೊಂಡರು. ಬಹುಶಃ ಅವರು ನಲಿಯಾಗಿ ವಸ್ತುಧಾರನುವದರಲ್ಲೇ ಗಂಬಿಗಟ್ಟಿಲೇ ನಮಯವನ್ನು ಕಳಿದಿರಬಹುದು, ಮತ್ತು ಒಳಜ ಮುಂಜಿತವಾಗಿ ಅಲ್ಲಗೆ ಬಂದಿರಬಹುದು. ಅವರು ನಮಾರಂಭದಲ್ಲಿ ತಮ್ಮ ಜಟಿವಣಕೆಯನ್ನು ಅಭಾಗ್ಯಸಿಕೊಂಡಿರಬಹುದು. ಅವರು

ದೀಪಗಳನ್ನು ನಕ ತಂದಿದ್ದರು - ಅವರೆ ಅವರು ಮಧುಮಾನನು ಬರುವರೆಗೆ ನಾಕಾಗುವಷ್ಟು ಎಜ್ಜೆಯನ್ನು ತರುವದರಲ್ಲಿ ವಿಶಲರಾಗಿದ್ದರು.

ವಜ್ನ 13. ಯೇಣ ಈ ನಾಮ್ಯವನ್ನು ಅದಕಾರಣ ಆ ದಿನವಾದರೂ ಗಣಗಿಯಾದರೂ ನಿಮಗೆ ಗೋತ್ತಿಳಿಬಾದರ್ಥೆಲಂದ ಎಜ್ಜರವಾಗಿಲ್ಲ ಎಂದು ಹೇಳುವದರ ಮೂಲಕ ಮುಕ್ತಾಯಗೊಳಿಸುತ್ತಾನೆ. ಮತ್ತೊಮ್ಮೆ ಜನಲಗೆ ಕರೆನ ಬರೋಣಕ್ಕೆ ಯಾವಾಗಲೂ ಸಿದ್ಧ ವಾಗಿರಬೇಕು ಎಂಬ ಎಜ್ಜಿಕೆ ಹೊಡಲ್ಪಟ್ಟಿದೆ (ಸೂಲಿ 24:36, 42, 44, 50). ನಾವು ಅತನ ಬರೋಣಕ್ಕೆ ಬ್ಯಾಂಡಿವಂತರಾಗಿ ನಿರಂತರವಾಗಿ ಸಿದ್ಧರಾಗಿರುವದು ನಮಂಜಿನವಾದ ಕಾರ್ಯವಾಗಿದೆ. ಅತನು ಯಾವುದೇ ನಮಯದಲ್ಲಿ ಬರಲಿಕ್ಕಿದ್ದಾನೆ. ಅತನು ಬರುವಾಗ ಯಾರು ಬದು ಜನ ಕಸ್ತಿಕೆಯರಂತೆ ಸಿದ್ಧರಾಗಿಲ್ಲದೆ ಇರುವದಕ್ಕೆ ಮನನ್ನು ಮಾಡುತ್ತಾರೆ?

ತಲಾಂತರೆ ನಾಮ್ಯ (25:14-30)

¹⁴ದೇಶಾಂತರಕ್ಕೆ ಹೋಗುವ ಒಬ್ಬ ಮನುಷ್ಯನು ತನ್ನ ಅಳಗಳನ್ನು ಕರೆದು ಅವರೆಗೆ ತನ್ನ ಅಸ್ತಿಯನ್ನು ಒಪ್ಪಿಸಿಕೊಟ್ಟಂತಹುದು. ¹⁵ಅವನು ಒಬ್ಬನಿಗೆ ಬದು ತಲಾಂತು, ಒಬ್ಬನಿಗೆ ಏರಿದು, ಒಬ್ಬನಿಗೆ ಒಂದು ಹೀಗೆ ಅವನವನ್ನು ನಾಮಧ್ಯದ ಶ್ರುತಾರ್ಥಕ್ಕೆ ಹೊಷ್ಟಿ ಅನ್ನು ಬದು ತಲಾಂತು ಗಳಿಸಿಕೊಂಡನು. ¹⁶ಬದು ತಲಾಂತು ಹೊಂದಿದವನು ಹೋಗಿ ಅದನ್ನು ವ್ಯಾಖಾರಕ್ಕೆ ಹಾಕಿ ಇನ್ನು ಬದು ತಲಾಂತು ಗಳಿಸಿಕೊಂಡನು. ¹⁷ಹಾಗೆಯೇ ಏರಿದು ತಲಾಂತು ಹೊಂದಿದವನು ಇನ್ನು ಏರಿದು ನಂತಹಾದಿಸಿಕೊಂಡನು. ¹⁸ಅದರೆ ಒಂದು ತಲಾಂತು ಹೊಂದಿದವನು ಹೋಗಿ ಭಾಬಿಯನ್ನು ಅಗಿದು ತನ್ನ ದಬೀಯ ಹಣವನ್ನು ಬಳಿಟ್ಟಿನು. ¹⁹ಬಹುಕಾಲದ ಮೇಲೆ ಆ ಅಳಗಳ ದಬೀಯ ಬಂದು ಅವಲಂದ ²⁰ಶ್ರುತಿಗೆ ಕೊಳ್ಳಲು ಬದು ತಲಾಂತು ಹೊಂದಿದವನು ಮುಂದೆಬಂದು ಇನ್ನು ಬದು ತಲಾಂತು ತಂದು - ನ್ಯಾಖಿಾ, ನಿಂಣು ಬದು ತಲಾಂತನ್ನು ನನಗೆ ಕೊಳ್ಳಿದಿಯಲ್ಲ, ಇಗೋಂ, ಇನ್ನು ಬದು ತಲಾಂತು ನಂತಹಾದಿಸಿದ್ದೇನೆ ಅಂದನು. ²¹ಅವನ ದಬೀಯ - ಭಲಾ, ನಂಜಗಾನ್ತನಾದ ಒಕ್ಕೇ ಅಳು ನಿಂಣು; ಸ್ವಲ್ಪ ಕೆಲನದಲ್ಲ ನಂಜಗಾನ್ತನಾಗಿದ್ದಿ, ದೊಡ್ಡ ಕೆಲನದಲ್ಲ ನಿಸ್ತೃಂಬಿ ಇಡುತ್ತೇನೆ; ನಿಸ್ತೃ ದಬೀಯ ನೌಭಾಗ್ಯದಲ್ಲ ನೇರು ಅಂದನು. ²²ಅಗ ಏರಿದು ತಲಾಂತು ಹೊಂದಿದವನು. ಮುಂದೆಬಂದು - ನ್ಯಾಖಿಾ, ಏರಿದು ತಲಾಂತು ನನಗೆ ಒಪ್ಪಿಸಿದಿಯಲ್ಲ; ಇಗೋಂ, ಇನ್ನು ಏರಿದು ತಲಾಂತು ನಂತಹಾದಿಸಿದ್ದೇನೆ ಅಂದನು. ²³ಅವನ ದಬೀಯ ಅವಸಿಗೆ - ಭಲಾ, ನಂಜಗಾನ್ತನಾದ ಒಕ್ಕೇ ಅಳು ನಿಂಣು; ಸ್ವಲ್ಪ ಕೆಲನದಲ್ಲ ನಂಜಗಾನ್ತನಾಗಿದ್ದಿ, ದೊಡ್ಡ ಕೆಲನದಲ್ಲ ನಿಸ್ತೃಂಬಿ ಇಡುತ್ತೇನೆ; ನಿಸ್ತೃ ದಬೀಯ ನೌಭಾಗ್ಯದಲ್ಲ ನೇರು ಎಂದು ಹೇಳಿದನು. ²⁴ತರುವಾಯ ಒಂದೇ ತಲಾಂತು ಹೊಂದಿದವನು ನಕ ಮುಂದೆಬಂದು - ನ್ಯಾಖಿಾ, ನಿಂಣು ತಳಿ ಮನುಷ್ಯನು, ನಿಂಣು ಜತ್ತಿರಿವಲ್ಲ ಕೊಯ್ಯಿವಂದನು, ನಿಂಣು ತಳರದಿರಿವಲ್ಲ ರಾತಿಮಾಡಿಕೊಳ್ಳಿವಂದನು ಎಂದು ತಿಳಿದು ²⁵ಹೇದಲಕೊಂಡು ಹೋಗಿ ನಿಸ್ತೃ ತಲಾಂತನ್ನು ಭಾಬಿಯಲ್ಲ ಬಳಿಟ್ಟಿನು; ಇಗೋಂ, ನಿಸ್ತೃದು ನಿನಗೆ ನಂದಿದೆ ಅಂದನು. ²⁶ಅಗ ಅವನ ದಬೀಯ ಅವಸಿಗೆ - ಮೃಗಳ್ಯನಾದ ಕೆಟ್ಟ ಅಳು ನಿಂಣು; ನಾನು ಜತ್ತಿರಿವಲ್ಲ ಕೊಯ್ಯಿವಂದನು ತಳರದಿರಿವಲ್ಲ ರಾತಿಮಾಡಿಕೊಳ್ಳಿವಂದನು ಎಂದು ತಿಳಿದಿಯಾ? ²⁷ಹಾಗಾದರೆ, ನಿಂಣು ನಿಸ್ತೃ ಹಣವನ್ನು ನಾಕುತಾರರಲ್ಲ ಬಳಿಗೆ ಹಾಕಬೇಕಾಗಿತ್ತು; ನಾನು ಬಂದು ನಿಸ್ತೃದನ್ನು ಬಳಿ ನಹಿತ ²⁸ಹಡಕೊಳ್ಳಿತ್ತಿದ್ದೇನು ಎಂದು ಹೇಳ ತನ್ನ ನೇರಕಲಗೆ - ಅವಸಿಂದ ಆ ತಲಾಂತು ತೆಗೆದು ಹತ್ತು ತಲಾಂತು ಇಡ್ಡವಿಗೆ ಕೊಡಿಲ. ²⁹ಇಡ್ಡವಿಗೆಲ್ಲ ಕೊಡಲ್ಪಡುವದು, ಅವರಿಗೆ ಮತ್ತೊಮ್ಮೆ ಹೆಚ್ಚಾಗುವದು; ಇಲ್ಲದವನ ಕಡೆಯಂದ ಇಡ್ಡದ್ದೂ ತೆಗೆಯಲ್ಪಡುವದು. ³⁰ಮತ್ತು ಕೆಲನಕ್ಕೆ ಬಾರದ ಈ ಅಳನ್ನು ಹೇರಿಗೆ ಕತ್ತಲಿಗೆ ಹಾಕಿಜಡಿಲ ಎಂದು ಹೇಳಿದನು. ಅಲ್ಲ ಗೊಳಾಪವ್ರಾ ಕಟಕಟನೆ ಹಲ್ಲು ಕಡಿಯಾಣವ್ರಾ ಇರುವವು.

ತಲಾಂತುಗಳ ನಾಮ್ಯ ಯೇಸುವಿನ ಹಿಂಬಾಲಕರು ಜವಾಬ್ದಾರಿಯುಳ್ಳ ಅಳಗಳಾಗಿರಬೇಕೆಂದು ಒತ್ತಿ ಹೇಳಲ್ಪಡದೆ. ಪ್ರತಿಯೊಬ್ಬಿಗೂ ಯಜಮಾನನ ರಾಜ್ಯವನ್ನು ವಿನ್ಯಾಸಿಸುವುದಕ್ಕೆ ಕೆಲವು ವರಗಳು ಅಥವಾ ತಲಾಂತುಗಳ ಕೊಡಲ್ಪಟ್ಟಿರುತ್ತವೆ. ಕ್ರಿಸ್ತನು ತಿರುಗಿ ಬರುವಾಗ ಇಂಥಹ ಸಂಪನ್ಮೂಲಗಳನ್ನು ಹೇಗೆ ಉಪಯೋಗಿಸಿದ್ದೇವೆ ಎಂಬುದಕ್ಕೆ ಪ್ರತಿಯೊಬ್ಬನು ಲೆಕ್ಕಪನ್ನು ಕೊಡಬೇಕು. ಯಾರು ಅವುಗಳನ್ನು ತಮ್ಮಲ್ಲ ಅಳವಡಿಸಿಕೊಂಡು ತಮ್ಮ ತಲಾಂತುಗಳನ್ನು ಅಭಿವೃದ್ಧಿಪಡಿಸಿಕೊಳ್ಳುತ್ತಾರೇ ಅವರು ಹೂಮಾಣಿಕರೆಂದು ನಿಂಬಾಣಿ ನಿಂಬಾಣಿ ಅವರು ಎಂದನೆಗೆ ಒಳಗಾಗುತ್ತಾರೆ.

ನಮಾನರಹಬದ ನಾಮ್ಯ ಲಾಕ 19:11-27ರಲ್ಲಿ ಕಂಡುಬರುತ್ತದೆ. ಹತ್ತು ಮೊಹಲಿಗಳ ವಿಷಯವಾದ ನಾಮ್ಯ, ಒಬ್ಬ ಮನುಷ್ಯನು, ತನ್ನ ನೇರವರ್ಕನಿಗೆ ಕೆಲವು ಸಂಪನ್ಮೂಲಗಳನ್ನು ಕೊಟ್ಟ ದಾರದೇಶಕ್ಕೆ ಹೊರಟನು. ಆತನು ತಿರುಗಿ ಬಂದಾಗ, ಅವರು ಆತನಿಗೆ ಲೆಕ್ಕ ಕೊಡಬೇಕಾಯಿತು, ಆ ಸಂಭಾಷಣೆಯಲ್ಲ ಮೂರು ಅಳಗಳನ್ನು ತೋಲಿನಲಾಗಿದೆ. ಮೊದಲನೆ ಇಬ್ಬರು ಸಂಜಗನ್ತರಾಗಿ ವರ್ತಿಸಿದರು, ಅದೇ ಸಮಯದಲ್ಲ ಮೂರನೆಯವನು ತನ್ನಲ್ಲ ಇವುಗಳನ್ನು ಅಳವಡಿಸಿಕೊಳ್ಳಲಾಗಿ. ಇದರ ಹರಿಣಾಮವಾಗಿ, ಅಹನಂಜಗನ್ತನಾದ ಅಜನಿಂದ ತೇಗೆದುಕೊಂಡು ಲಾಭದಾಯಕವಾಗಿದ್ದವನಿಗೆ ನೀಡಲಾಯಿತು.

ಎರಡು ನಾಮ್ಯಗಳಲ್ಲ ಕೆಲವು ವ್ಯಾತ್ಯಾಸಗಳು ಕಂಡು ಬರುತ್ತವೆ. ಮೊಹಲಿಯ ನಾಮ್ಯದಲ್ಲ, ಷಾರಂಭದಲ್ಲ ಮೂರಕ್ಕೆ ಬದಲಾಗಿ ಹತ್ತು ಅಳಗಳನ್ನು ಉಲ್ಲೇಖಿಸಿಲಾಗಿದೆ. ಅವರಲ್ಲ ಪ್ರತಿಯೊಬ್ಬನಿಗೆ ಬೀರೆ ಬೀರೆ ಮೊತ್ತದ ಹಣವನ್ನು ನೀಡುವದಕ್ಕೆ ಬದಲಾಗಿ ಒಂದೇ ಮೊತ್ತದ ಹಣವನ್ನು ನೀಡಲಾಯಿತು. ಈ ಕರೆಯಲ್ಲ ಉಪಯೋಗಿಸಿಲಾದ ಅಳತೆಯ ಪ್ರಮಾಣ ಹೊಕಲ, ತಲಾಂತುಗಳಲ್ಲ. ಅವನ ಹಣವನ್ನು ಭೂಬಿಯಲ್ಲ ಹೊಡಿಪುವದಕ್ಕೆ ಬದಲಾಗಿ, ಆ ಹಣವನ್ನು ಕೈ ವಸ್ತುದಲ್ಲ ಕಟ್ಟಿ ಇಟ್ಟಿಕೊಳ್ಳಲಿಹುದಾಗಿತ್ತು, ಅವನು ಆತನ ಹಣವನ್ನು ಭೂಬಿಯಲ್ಲ ಹೂಡಿಡುವ ಬದಲಾಗಿ ಲಾಭವಿಲ್ಲದ ನೇರವ ಅದನ್ನು ಕೈಪಸ್ತುದಲ್ಲ ಕಟ್ಟಿ ತೇಗೆದಿಡಬೇಕಾಗಿತ್ತು.

ವಜನ 14. ಹಿಂದಿನ ಹತ್ತು ಕನ್ಯೆಯಿರ ನಾಮ್ಯವು “ಆಗ ಪರಲೋಕ ರಾಜ್ಯವು ಇವಲಿಗೆ ಹೋಲಿಕೆಯಾಗಿದೆ” (25:1) ಎಂಬ ವಾಕ್ಯ ಭಾಗದಿಂದ ಷಾರಂಭವಾಗಿದೆ. ಈ ವ್ಯಕ್ತಪಡಿಸುವಿಕೆಯು ಸಹಜವಾಗಿ ಈ ನಾಮ್ಯದಲ್ಲ ಕೂಡಾ ಸಂಕ್ಷೇಪಿಸಿಲಾಗಿದೆ, ಎರಡನೆಯ ನಾಮ್ಯವು, ಅವಲಿಗೆ ಇರುವುದು ಏಂದು ಷಾರಂಭಿಸಾಗಿದೆ. ಕೆಲವು ಅನುವಾದಗಳಲ್ಲಿ ಈ ಹೋಲಿಕೆಯನ್ನು “ಪರಲೋಕರಾಜ್ಯ” ಎಂಬ ವಾಕ್ಯ ಭಾಗವನ್ನು ಅದರ ಸ್ಥಳದಲ್ಲ ನೇರನುವದರ ಮೂಲಕ ಸ್ವಾಷಾಪಡಿಸುತ್ತದೆ (KJV; NKJV; TEV; NCV; NLT). “ಇದು ಅದರಿಂದ ಇರುವದ್ದು” ಎಂಬ ವಾಕ್ಯಭಾಗವು ಬಹುಶಃ ವಜನ 13ರಲ್ಲಿ ನೂಡಿಸಿದ ಎಜ್ಜರವಾಗಿರುವ ಕರ್ತವ್ಯವನ್ನು ವಿಶೇಷಿಸಿಕೊಂಡು ಉಂಧಿದ್ದಾಗಿದೆ.¹²

ಈ ನಾಮ್ಯದಲ್ಲ ಬರುವ ಶೀಮಂತ ಯಜಮಾನನು ದೂರ ದೇಶಕ್ಕೆ ಪ್ರಯಾಣ ಹೋಗುತ್ತಿದ್ದಾನೆ. ಗ್ರೀಕ್‌ನಲ್ಲಿರುವ (apodēmeō) ಕಿಯಾಪಡ ತನ್ನ ಸ್ವಂತ ಜನರನ್ನು ಇಟ್ಟ ಬೀರೆಹಿಂದು ದೇಶಕ್ಕೆ ಹೋಗುವ ಅಧ್ಯವನನ್ನು ನೀಡುತ್ತದೆ (21:33; ಮಾರ್ಕ 12:1; ಲಾಕ 15:13; 20:9). ಮಂಡಿಸಿದ ಹಲಸ್ತಿಪಿಗಳಿಗಳಿಂದ ಆತನು ದೀಕ್ಷಣ ಕಾಲದವರೆ ಹೋಗುವ ಉದ್ದೇಶವನ್ನು ಹೊಂದಿದ್ದನು ಎಂಬುದು ಸ್ವಾಷಾಪಾಗುತ್ತದೆ (25:19). ಹೋಗುವದಕ್ಕೆ ಪೂರ್ವದಲ್ಲ ಅವನು ತನ್ನ ಕೆಲವು ಆಸ್ತಿಯ ಜವಾಬ್ದಾರಿಯನ್ನು ತನ್ನ ಅಳಗಳಿಗೆ ನೀಡಿದನು, ಅವರು ಜಾಟತನ ಮತ್ತು ಸಂಜಗಸ್ತಿಕೆಯಿಂದ ಹಾರುತ್ಕುಗಾಲಿಕೆಯನ್ನು ನೀಡಿಸಿಕೊಂಡು ನೀರಾಳಿಸಿಲಾಗಿತ್ತು, ಷಾಜಿನ ಲೋಕದಲ್ಲ, ಕೆಲವೊಂದು ಅಳಗಳಿಗೆ ಉನ್ನತವಾದ ಜವಾಬ್ದಾರಿಕೆಗಳನ್ನು ನೀಡುತ್ತಿದ್ದರು (18:23-27; 21:34; 24:45-47).

ವಚನ 15. ಮನೆಯ ಯಜಮಾನನು ಅವನು ಒಬ್ಬಿಗೆ ಬದು ತಲಾಂತು, ಒಬ್ಬಿಗೆ ಎರಡು, ಒಬ್ಬಿಗೆ ಬಂದು ಹೀಗೆ ಅವನವನ್ನು ನಾಮಧ್ಯದ ಶ್ರೀಕಾರ ಕೊಟ್ಟಿ ಬೆಲೆಗಳಿಂದು ದೇಶಕ್ಕೆ ಹೊದಣು. “ತಲಾಂತು” ಎನ್ನು ಪದಪ್ರಸಾರಾಯ ಎಷ್ಟು ಹೊಂಡುಗಳಷ್ಟು ಭಾರವಿರುವ ಅತೀ ದೊಡ್ಡ ಘಟಕವಾಗಿದೆ (ನೋಡಿಲ 18:24ರ ಮೇಲನ ವ್ಯಾಖ್ಯಾನ). ಇದನ್ನು ಬಂಗಾರ, ಬೆಣ್ಣ ಮತ್ತು ತಾಮ್ರವನ್ನು ತಾಗುವದಕ್ಕೆ ಉಪಯೋಗಿಸುತ್ತಾರೆ, ಶ್ರೀಯೆಂದು ಬೇರೆ ಬೇರೆ ವೌಲ್ಯವನ್ನು ಹೊಂದಿರುತ್ತವೆ. ಈ ಕಥೆಯಲ್ಲ, ಬಹಳ ಮಣಿಗೆ ಬೆಣ್ಣಯನ್ನು ಗಮನದಲ್ಲಿಟ್ಟುಕೊಳ್ಳಲಾಗಿದೆ. ಬೆಣ್ಣ ಎಂಬುದಕ್ಕೆ ರೀತೆ ಹದ (argurion), ಅದನ್ನು “ಬೆಣ್ಣ” ಅಥವಾ “ಹಣ” ಎಂಬುದಾಗಿ ಅನುವಾದಿಸಬಹುದು ಇದು ವಚನ 18 ಮತ್ತು 27ರಲ್ಲ ಕಂಡು ಬರುತ್ತದೆ.

ಒಂದು ತಲಾಂತು ಸುಮಾರು 6,000 denariಗಳಷ್ಟು ಬೆಲೆಬಾಳುವದಾಗಿದೆ,¹³ ಮತ್ತು ದಿನಾರಗಳ ಒಬ್ಬ ಕೆಲಸಗಾರನ ಒಂದು ದಿನದ ನಂಬಿಗಳಾಗಿದೆ (20:2). ಆದುದಲಂದ, ಒಂದು ತಲಾಂತು ಸುಮಾರು ಒಷ್ಟಕ್ಕೆ ವರ್ಷದ ಆದಾಯಕ್ಕೆ ಸಮಾಗಿದೆ ಮತ್ತು ಎರಡು ತಲಾಂತು ಸಲವತ್ತು ವರ್ಷಗಳ ಆದಾಯಕ್ಕೆ ಸಮಾಗಿದೆ. ಬದು ತಲಾಂತು “ನಾರು ವರ್ಷದ ಆದಾಯಕ್ಕೆ ಸಮಾಗಿದೆ” (JNT). ಅದೇ ಸಮಯದಲ್ಲ “ತಲಾಂತನ್ನು” ಅಧುನಿಕತೆಯಲ್ಲ ಸಮರಾಪವಾಗಿರುವದರೊಂದಿಗೆ ಅನುವಾದಿಸುವದು ಕಳಿಂಬಾಗಿದೆ, ಯಜಮಾನನು ನಿಜವಾಗಿ ಶ್ರೀಮಂತನಾಗಿದ್ದನು, ಅವಸಿಗೆ ದೊಡ್ಡ ಚೊತ್ತದಲ್ಲ ಬಿನಿಯೋಗಮಾಡುವಷ್ಟು ಆದಾಯವಿತ್ತು, ಶ್ರೀಯೋಜ್ಞ ಆಂಗೆ ನೀಡಿದ ಚೊತ್ತಪು ದೊಡ್ಡಾತ್ಮದ್ವಾರಿತ್ತು; ಒಬ್ಬನು ಅಲ್ಲವಾದ್ದನ್ನು ಹೊಂದಿಕೊಳ್ಳಲಾಗಿಲ್ಲ. Douglas R. A. Hare ರವರು, “ಚೊತ್ತದ ಅಗಾಧತೆ ದೇವರು ಸಮಗೆ ಕೊಟ್ಟಿರುವ ಪರಿಗಳ ಅಮೂಲ್ಯತೆಯನ್ನು ನಮಗೆ ಜ್ಞಾಹಿಸುವದಾಗಿದೆ” ಎಂದು ಹೇಳಿದ್ದಾರೆ.¹⁴

ಮನೆಯ ಯಜಮಾನನಿಂದ ಆಳಗಳಿಗೆ ಯಾವುದೇ ಲಿತಿಯ ಎಜ್ಜಲಕೆಯನ್ನು ನೀಡಿದ್ದರ ಕುಲತು ಇಲ್ಲ ಪರದಿಯಾಗಿಲ್ಲ. ಆದಾಗ್ಯ ಅತನು ಶ್ರಯಾಣ ಮಾಡುವ ಮಾಡುವ ಚೆಂದಲು ಅವರಿಗೆ ನಾಜನೆಗಳನ್ನು ಕೊಟ್ಟಿರುವದರಲ್ಲ ಯಾವುದೇ ನಂಶಯಿಲ್ಲ. ಹತ್ತು ಮೊಹಲಗಳ ನಾಮ್ಯದಲ್ಲ, ಯಜಮಾನನು ತನ್ನ ಆಳಗಳಿಗೆ, “ನಾನು ಬರುವ ತನಕ ವ್ಯಾಪಾರ ಮಾಡಿಕೊಂಡಿಲ್ಲ” ಎಂದು ಹೇಳಿದನು (ಲಾಕ 19:13).

ವಚನ 16. ಈ ವಚನದ ಚೆಂದಲನೆ ಹದಪ್ರ, ಕೊಡಲ ತೋಲಿನುಂಟು ಬದು ತಲಾಂತು ಹೊಂದಿದವನು ಸ್ವತ ಶ್ರೋತ್ವಾಹಗೊಂಡು ಗುಲ ಮುಟ್ಟಿವರನಾಗಿದ್ದಾನೆ.¹⁵ ಅವನು ತನ್ನ ತಲಾಂತುಗಳನ್ನು ದ್ವಿರುಣಗೊಳಿಸಿದನು. ವ್ಯಾಹಾರಮಾಡಿ (ergazomai) ಎನ್ನು ಪದಪ್ರ ದೀಕ್ಷಾಕಾಲದವರೆಗೆ ವ್ಯಾಪಾರವನ್ನು ಮಾಡುವದನ್ನು ನೂಜಿನುತ್ತದೆ. ಈ ಆಳು ಹಣವನ್ನು ತೊಡಗಿಸಿ ಮರೆತುಜಡಿಲ್ಲ; ಅತನು ತನ್ನ ಯಜಮಾನನು ಹಿಂತಿರುಗಿ ಬರುವವರೆಗೆ ತೊಡಗಿಸಿದ ಹಣವನ್ನು ಅಭವ್ಯದ್ವಿಪಡಿಸಿದನು. ಅತನಿಲ್ಲ ಯಜಮಾನನಿಗಿರುವ ವಿಶ್ವಾಸವನ್ನು ದುರುಪಯೋಗ ಹಡಿಸಿಕೊಳ್ಳಲಾಗಿಲ್ಲ.

ವಚನ 17. ಅದೇ ಶ್ರೀಕಾರವಾಗಿ, ಇನ್ನೊಬ್ಬ ಆಳು ನಹ “ಹೋಗಿ” ತನ್ನ ಎರಡು ತಲಾಂತುಗಳನ್ನು ಕೆಲಸದಲ್ಲ ಉಪಯೋಗಿಸಿದನು. ಇದರ ಹಲಿಣಾಮವಾಗಿ, ಅವನು ಇನ್ನೊಬ್ಬ ಎರಡನ್ನು ನಂಬಾದಿಸಿಕೊಂಡನು. ಚೆಂದಾಗ ಎರಡು ಆಳಗಳ ವಿಭಿನ್ನ ಚೊತ್ತಪು ತೊಡಗಿಸಿದ ಹಣವನ್ನು ಅಭವ್ಯದ್ವಿಪಡಿಸಿದನು. ಅತನಿಲ್ಲ ಯಜಮಾನನಿಗಿರುವ ವಿಶ್ವಾಸವನ್ನು ದುರುಪಯೋಗ ಹಡಿಸಿಕೊಳ್ಳಲಾಗಿಲ್ಲ.

ವಚನ 18. ತನ್ನ ಒಂದು ತಲಾಂತನ್ನು ಕಾಯಂದಲ್ಲ ತೊಡಗಿನುವದಕ್ಕಿಂತ, ಮೂರನೆಯ ಆಳು ಭೂಭಿಯನ್ನು ಅಗಿದು ಅದನ್ನು ಅದರಲ್ಲ ಹಣವನ್ನು ಬಳಿಸಿದ್ದನು. ಇಬ್ಬರು ಆಳಗಳಿರುವಂತೆ ತನಗೆ ಕೊಟ್ಟಿರುವದನ್ನು ಉಪಯೋಗಿಸಿ ದ್ವಿರುಣಗೊಳಿಸುವ ಅವಕಾಶಪ್ರ ಕೇತನಿಗೂ ಇತ್ತು ಈ ಮನುಷ್ಯನು ತನ್ನ ಯಜಮಾನನ ಹಣವನ್ನು ಜಾಜಾಡಲು ಕಳಿ ಯಾಲ್ಲ, ಅಲಕ್ಷತನದಿಂದ

ಕರ್ತವ್ಯದುಕೊಳ್ಳಲ್ಲ, ಅಥವಾ ವೈಭವದ ಜೀವಿತದಲ್ಲಿ ವ್ಯಧಿ ವಾಗಿ ಕರ್ತವ್ಯ ಅಲ್ಲ; ಆತನು ಕೇವಲ ಅದರೊಂದ ಯಾವುದೇ ಉತ್ಪಾದನೆಯನ್ನು ಮಾಡಲ್ಲ.

ಆಳು ಅದನ್ನು ಸುರಕ್ಷಿತವಾಗಿಡಲು ಹಣವನ್ನು ಬಳಸ್ತುವುದು. Talmud ಹೀಗೆ ಹೇಳಿದೆ, “ಹಣವನ್ನು ಭಾಬಿಯಿಳ್ಳಿದುವರ ಮೂಲಕ ಮಾತ್ರ ಸುರಕ್ಷಿತವಾಗಿಡಬಹುದು.”¹⁶ ಇದು ನಮಗೆ ಲಭ್ಯವಿರುವಂತೆ ಪ್ರಾಚೀನ ಜನರಿಗೆ ಬಜಾನೆಗಳಾಗಲ ಸುರಕ್ಷಿತವಾಗಿಡುವ ನಾಥನಗಳಾಗಲ ಇರಲ್ಲ. ಆದರಿಂದ, ಅವರು ತಮ್ಮ ಸಂಪತ್ತನ್ನು ಕಳ್ಳಲಿಂದ ಕಾಯ್ದುಕೊಳ್ಳಲು ಭಾಬಿಯಿಲ್ಲ ಹಣಟಿಡುತ್ತಿದ್ದರು (ನೋಡಿಲ 6:20; 13:44; 24:43ರ ವ್ಯಾಖ್ಯಾನ).

ಪಜ್‌ನ 19. ಯೀಂನ ಈ ನಾಮ್ಯದೊಂದಿಗೆ ತನ್ನ ಬರೋಣಾಪು ತಕ್ಷಣದಲ್ಲ ಅಲ್ಲ ಅದರೆ ಬಹಳ ತಡವಾಗೆಬಹುದಿಂದು ಬಿವಲಸಿದ್ದಾನೆ (ನೋಡಿಲ 25:5). ಆ ಆಳುಗಳ ಯಜಮಾನನು ಹಿಂತಿರುಗಿ ಬಂದಾಗ, ಅವರೊಂದಿಗೆ ಆತನು ಲೀಕ್‌ಪನ್ನು ಬಗೆಹಳಸಿಕೊಂಡನು (ನೋಡಿಲ 18:23).

ಪಜ್‌ನಗಳು 20, 21. ಹೊದಲನೆ ಆಳು ತನ್ನ ಯಜಮಾನನು ತಸ್ಯಿಂದ ಏನನ್ನು ನಿಲಿಸ್ತಿಸಿದ್ದನೋ ಅದನ್ನೇ ಮಾಡಿದನು. ಅವನು ತನ್ನ ಬದು ತಲಾಂತುಗಳು ಕೆಲನದಲ್ಲ ತೊಡಗಿಸಿದನು ಮತ್ತು ಅವು ತಕ್ಷಣದಲ್ಲ ಬೀಳಿಯಲು ಘೂರಂಭಸಿದವು, ಇದಲಂದಾಗಿ ಆತನೆ ಯಜಮಾನನು ಹಿಂತಿರುಗಿ ಬಂದಾಗ, ಆತನು ಬದು ತಲಾಂತುಗಳಿಗೆ ಬದಲಾಗಿ ಹತ್ತು ತಲಾಂತುಗಳನ್ನು ನಿರ್ಣಿಡನು. ಯಜಮಾನನಿಗೆ ಅವನ ನಿರ್ವಹಣೆಯಿಂದ ಬಹಳ ಸಂಪೂರ್ಣವಾಯಿತು ಅವನ ಯಜಮಾನನು ಅವಸಿಗೆ, ಭೂಲಾ, ನಂಜಗನ್ತುಂಾದ ಒಕ್ಕೀ ಆಳು ನೀನು ಎಂದು ಹೇಳಿದನು. “ಒಕ್ಕೀಯ” ಮತ್ತು “ನಂಜಗನ್ತು” ಅವನ ನಾಥನೆಗಿಂತ ಅವನ ನಡತೆಯ ಶುಲಕ ಹೇಜ್ಜಾಗಿ ಹೇಳುತ್ತೇ. ಈ ಆಳು ಯಶಸ್ವಿಯಾದನು ಯಾಕೆಂದರೆ ಅವನು ತನಗೆ ನೇಬುಸಿದ ಕೆಲನದಲ್ಲ ಒಕ್ಕೀಯವನು ಮತ್ತು ನಂಜಗನ್ತುಂಾದನು.

ಆಳನ ನಂಜಗನ್ತಿಕೆಯ ನೇವೆ ಹೇಜ್ಜಿನ ಜವಾಬ್ದಾರಿಯನ್ನು ಹೊಂದಿಕೊಳ್ಳುವ ಪ್ರತಿಫಲವನ್ನು ನೀಡಿತು (ನೋಡಿಲ 24:45-47; ಲಾಕ 16:10). ಯಜಮಾನನು, ಭೂಲಾ, ನಂಜಗನ್ತುಂಾದ ಒಕ್ಕೀ ಆಳು ನೀನು; ಸ್ವಲ್ಪ ಕೆಲನದಲ್ಲ ನಂಜಗನ್ತುಾಗಿದ್ದಿ, ದೊಡ್ಡ ಕೆಲನದಲ್ಲ ಸಿನ್ಹನ್ನು ಇಡುತ್ತೇನೆ: ಸಿನ್ಹ ದಣಿಯ ನೌಭವದಲ್ಲಿ ನೇಯ ಅಂದನು. ಆತನಿಗೆ ಬಿಶಾಲವಾದ ಸಂಪತ್ತು ಇತ್ತೆಂಬಿಡು ಆತನು “ಕೆಲವು ವಸ್ತುಗಳನ್ನು” ನೀಡುವಂತೆ ಬದು ತಲಾಂತನ್ನು ಒಳ್ಳಿಸಿರುವದೇ ನಾಢಿಯಾಗಿದೆ. ದಣಿಯ ನೌಭಾಗ್ಯದಲ್ಲಿ ನೇರುವದು ಯೀಂನ ಮತ್ತು ಆತನ ನಂಜಗನ್ತು ಶಿಷ್ಯರ ಅನೇನ್ಯಾನ್ಯಾತೆಯಿಲ್ಲ ನೇರುವ ಸಂಪೂರ್ಣಕರವಾದ ಅಶೀವಾದವನ್ನು ನೂಡಿನ್ತುದೆ (ರೋಮಾಪುರ 8:17; 2 ತಿಂಬಾಧಿ 2:11-13).

ಪಜ್‌ನಗಳು 22, 23. ಆತನ ಯಜಮಾನನೆ ಮುಂದೆ ನಿಂತುಕೊಳ್ಳುವ ಸರತಿ ಏರಡು ತಲಾಂತುಗಳನ್ನು ಹೊಂದಿರುವ ಮನುಷ್ಯನಾಗಿತ್ತು. ಆತನು ನಹ ತನ್ನ ತಲಾಂತುಗಳನ್ನು ದ್ವಿಗುಣಗೊಳಿಸಿದ್ದೇನೆ ಮತ್ತು ನನ್ನಿಲ್ಲ ಈಗ ನಾಲ್ಕು ತಲಾಂತುಗಳವೆ ಎಂದು ಬಿವಲಸಿದನು. ಯಜಮಾನನು ಬದು ತಲಾಂತು ಹೊಂದಿಕೊಂಡವಸಿಗೆ ನೀಡಿದ ಅಶೀವಾದವನ್ನೇ ಈ ಆಳಗೂ ನಹ ನೀಡಿದನು ಅವನು ನಹ ಅದೇ ಹೊಗಳಿಕೆಯ ಮಾತನ್ನು ಹೊಂದಿಕೊಂಡನು. ಅದರಿಂತೆ ಈ ಆಳಗೂ ಹೇಜ್ಜಿನ ಜವಾಬ್ದಾರಿಯನ್ನು ನೀಡಿದನು.

ಪಜ್‌ನಗಳು 24, 25. ಕೊನೆಯಿಲ್ಲ, ಒಂದು ತಲಾಂತು ಹೊಂದಿದ ಆಳು ದಣಿಯ ಎದುರನಲ್ಲಿ ಬಂದು, ತಾನು ಯಜಮಾನನೆ ತಲಾಂತನ್ನು ನೇರಿದಲ್ಲ ಬಳಿಷ್ಠಿದ್ದೇನೆ, ಯಾಕಂದರೆ ಅವಸಿಗೆ ಅವನ ಯಜಮಾನನು ಕಲಿಣ ಮನುಷ್ಯನಾಗಿದ್ದಾನೆಂದು ತಿಳಿದೆ ಎಂದು ಹೇಳಿದನು (ನೋಡಿಲ ಲಾಕ 19:20, 21). ಅವಸಿಗೆ ತನ್ನ ಯಜಮಾನನೆ ಘೂಮಾಟಿಕೆ ಮತ್ತು ಒಕ್ಕೀ ಯತನದ ಮೇಲಿ ನಂಜಕೆ ಇರಲ್ಲ, ಆತನ ಯಜಮಾನನು ಅವಸಿಗೆ ಒಂದು ತಲಾಂತಿನಷ್ಟು ಜವಾಬ್ದಾರಿಯನ್ನು ಆತನಿಗೆ ನೀಡುವಷ್ಟು ನಂಜಕೆಯನ್ನು ಆತನ ಮೇಲೆ ಇಟ್ಟಿದ್ದರೂ ನಹ,

ಅತನನ್ನು ಕಲಿಣ ಮತ್ತು ಹೆಚ್ಚಿನದನ್ನು ಅಹೆಕ್ಕಿಸುವ ಮನುಷ್ಯನೆಂದು ವರ್ಗಿಸಲಿಸಿ ಅದೇ ಲೀಟಿಯ ಅಥವ್ ನಿಳಿಡುವ ಸಮಾಂತರಗಳನ್ನು ಉಪಯೋಗಿಸುತ್ತಾನೆ.

... ನಿನ್ನ ನಾನು ಜತ್ತಿರುವಳ್ಳ ಕೊಯ್ಯುವವನು
ತೂರದಿರುವಳ್ಳ ರಾತಿ ಮಾಡಿಕೊಳ್ಳುವವನು.

ಈ ಮನುಷ್ಯನು ಯಜಮಾನನು ಭೂಬಿಯನ್ನು ಉಳಿದೇ ಮತ್ತು ಜೀವಿತನ್ನು ನೆಡದೆ ಶುಚಿ ಪಡದೆ ರಾಶಿಮಾಡಿಕೊಳ್ಳುವದರ ಮೂಲಕ ಲಾಭಾನ್ಯ ಗಜಿಸುವ ಮನುಷ್ಯನಾಗಿದ್ದಾನೆ ಎಂದು ಹೇಳುತ್ತಾನೆ. ನಂಜಿತ್ತವಾಗಿ, ಅಂತ ತನ್ನ ಯಜಮಾನನ್ನು ಕ್ರಾರ ಬಂಡವಾಳಗಾರನೆಂದು ದೂರುತ್ತಿದ್ದಾನೆ.

ಅಂತ ತಾನು ಭಯಪಟ್ಟಿನು ಎಂದು ಅರ್ಥ ಮಾಡುತ್ತಾನೆ. ನರಕದಲ್ಲಿ ಹಾತುವ ತಳ್ಳಿಲ್ಲಿಟ್ಟ ಮನುಷ್ಯರ ಹಟ್ಟಿಯಲ್ಲ ಮೊದಲು ಬರುವವರು “ಹೆಡಿಗಳು” (ಪ್ರೆಕಣಿ 21:8). ತೆಲಷು ಜನರು ತಪ್ಪುಮಾಡುತ್ತೇವೆ ಎಂದು ಬಹು ಭಯದಲ್ಲ ಇರುತ್ತಾರೆ ಅವರು ಎಂದಿಗೂ ಸಲಿಯಾದಧ್ಯಾನ್ಯ ಮೊದಲು ನಾಷ್ಯಾಭಿಲ್ಲ. ಅನೇಕ ಜನರು ನಾಶವಾಗಿ ಹೊಗುತ್ತಾರೆ ಯಾಕೆಂದರೆ ಅವರು ನಕಾರಾತ್ಮಕವಾಗಿ ವರ್ತಿಸುವಳ್ಳ ಬಿಫಲವಾಗುತ್ತಾರೆ (25:45, 46).

ಆದೇ ಸಮಯದಲ್ಲಿ ಅಂತ ಹೊಗಿ ಭೂಬಿಯನ್ನು ಆಗೆದು ತಾನು ಹೂಡಿಟ್ಟಿರುವದನ್ನು ಯಜಮಾನಸಿಗೆ ಕಿಂತರುಗಿನಲು ತೆಗೆದುಕೊಂಡು ಬಂದನು ಎಂದು ನಾಮ್ಯದಲ್ಲಿ ಸ್ವಷ್ಟವಾಗಿ ಹೇಳಿರುವದಿಲ್ಲ. ಅವನು ಒಂದು ತಲಾಂತನ್ನು ಅತಸಿಗೆ ನಿಳಿಡುವಾಗ, ಇನ್ನೊಂದು ಸಿಸ್ತಂ ಸಿನಿಗೆ ನೇರಿದೆ ಎಂದು ಹೇಳಿದನು. ಇದು ಕಿಂದಕ್ಕೆ ಕೊಡುವದು ಮತ್ತು ಹೆಚ್ಚಿನ ಜವಾಬ್ದಾರಿಯನ್ನು ಅಲ್ಲಗಳಿಯುವದನ್ನು ಸೂಚಿಸುವ ಪ್ರ್ಯಾಹಾರಿಕ ಭಾಷೆಯಾಗಿದೆ.¹⁷

ವಜನ 26. ಬಹುಃ ಅಂತ ತಾನು ಯಜಮಾನನು ನೀಡಿದ ತಲಾಂತನ್ನು ಅವನು ನೀಡಿದ ಹಾಗೆಯೇ ಸಲಿಯಾಗಿ ಕಿಂತರುಗಿಸಿದ್ದಕ್ಕೆ ತನಗೆ ತ್ವರಿತಲವನ್ನು ನಿಳಿಡುತ್ತಾನೆ ಎಂದು ಭಾಬಿಸಿದ್ದನು. ಅದಾಗ್ಯೂ, ಅವನನ್ನು ಹೊಗಳುವದಕ್ಕೆ ಬದಲಾಗಿ, ಅತನನ್ನು ಬಂಡಿಸಿದನು. ಯಾಜಮಾನನು ಅತನನ್ನು ಮೃಗಳುನಾದ ಕೆಟ್ಟ ಅಂತ ನಿನ್ನ ಎಂದು ತ್ವರಿತಿಯಸಿದನು. ಅವನು ಅವನಲ್ಲ ಇತರಲಿಗಿಂತ ಕಡಿಮೆ ನಾಮಧ್ಯವಿದೆ ಎಂದು ಟಿಕಿನಾಲ್ಲ; ಅವನು ಹೊಂದಿರುವ ನಾಮಧ್ಯದೊಂದಿಗೆ ಏನು ಮಾಡದೆ ಇರುವದಕ್ಕಾಗಿ ಬಂಡಿನಲ್ಲಿಟ್ಟನು. “ಮೃಗಳು” (oknēros) ಎನ್ನುವ ಪದ ಭಯದಿಂದ ಮೃಗಳುನಾಗಿರುವದನ್ನು ಸೂಚಿಸುತ್ತದೆ, ಅವನು ವಜನ 25ರಲ್ಲಿ ಒಷಿಕೊಂಡಂತೆ “ಹೆಡಿರುತ್ತಿರುವ ನಾಷ್ಯದ ಭಾಗವಾಗಿದೆ.

ಅಂತ ತನನ್ನ ಕಲಿಣ ಮನುಷ್ಯನು ಎಂಬ ಜಿತ್ತಿಂದಿನನ್ನು ನೀಡಿದಕ್ಕೆ ಯಜಮಾನನು ಬೇನರ ಗೊಳಿಗಳಲ್ಲ. ಅದರೆ ಅತನು: ನಾನು ಜತ್ತಿರುವಳ್ಳ ಕೊಯ್ಯುವವನು ತೂರದಿರುವಳ್ಳ ರಾತಿ ಮಾಡಿಕೊಳ್ಳುವವನು ಎಂದು ಅವನು ಯೋಜಿಸಿಕೊಂಡನು. Robert H. Gundry ರವರು “ಜತ್ತಿರುವಳ್ಳ ಕೊಯ್ಯುವದು ತೂರದಿರುವಳ್ಳ ರಾಶಿಮಾಡಿಕೊಳ್ಳುವದನ್ನು” ಬಿವಲಸಿದ್ದಾನೆ:

ತನಗೆ ಸಂಬಂಧಿಸಿದೆ ಇರುವದನ್ನು ತೆಗೆದುಕೊಳ್ಳುವ ಯಜಮಾನನ ಜಿತ್ತಿಂದಿನ ನಮಗೆ ಇನ್ನು ತೊಂದರೆಯನ್ನುಂಟು ಮಾಡುವದಿಲ್ಲ “ಮ್ಯಾರಾತ್ರಿಯಲ್ಲ ತಳ್ಳನ ಹಾಗೆ” ಇರುವ ಯೀನುಬಿನ ಬರೊಣಿದ ಹೋಳಕೆ ನಮ್ಮನ್ನು ಹೀಡಿಸುತ್ತದೆ. ಹೋಳಕೆಯ ಕಳ್ಳಿತನದೊಂದಿಗೆ ಯಾವ ಸಂಬಂಧವನ್ನು ಹೊಂದಿಲ್ಲ ಬದಲಾಗಿ ಅನಿಲಾಚ್ಚಿತವಾಗಿ ಎಂಬುದರೊಂದಿಗೆದೆ. ಅದರಂತೆ ಇಲ್ಲಯೂ, ಈ ಜಿತ್ತಿಂದಿನ ನತ್ಯಾಯಂಗಳನ್ನು ಮಾಡುವದಕ್ಕೆ ಯೀನುಬಿನ ಒತ್ತಾಯ, ಇತರಿಗೆ ಸಂಬಂಧಿಸಿದ್ದನ್ನು ತೆಗೆದುಕೊಳ್ಳುವ ಕುಲತಾಗಿ ಅಲ್ಲ.¹⁸

ವರ್ಜನ 27. ಅಳು ಯಜಮಾನನು ಲೆಕ್ಕು ಕೇಳುವವನಾಗಿದ್ದಾನೆ ಎಂಬುದನ್ನು ತಿಳಿದ ಮೇಲೆ, ಅವನು ಕಸಿಷ್ಟಪಟ್ಟ ಹಣವನ್ನು ಬ್ಯಾಂಕ್ ನಿಲ್ಯಾಯಾದರು ಇಡಬೇಕಾಗಿತ್ತು.

ಆಗ ಅದು ಬಹಿಯನ್ನಾದರು ಹಡೆಯುತ್ತು (NIV; NRSV). ಈ ಜಿಕ್ಕು ಕಾಯ್ದದಲ್ಲ ಯಾವ ಅಪಾಯವು ಇರಲಿಲ್ಲ. “ಬ್ಯಾಂಕ್ ನಿಲ್” ಎಂಬ ವ್ಯಾತ್ಯಾಗ ವಾಸ್ತವವಾಗಿ “ನಾಮುಕಾರಲಿಗೆ” (trapezites) ಸಲ್ಲಿತ್ತದೆ. “ನಾಮುಕಾರ” ಎಂಬ ಹಡಕ್ಕೆ ರೀತೆಹದ “ಮೇಜು” (trapeza) ಎಂಬ ಹಡದೊಂದಿಗೆ ಹೋಅಕೆಯಾಗಿದೆ. ಹಣದ ವಿಲೀವಾಲ ಮಾಡುವವರು ಮತ್ತು ಹಣವನ್ನು ಕೊಡುವವರು ನಣ್ಣ ಮೇಜಿನ ಎದುನಿಲ್ಲ ತುಱತೆಕೊಳ್ಳುವದಲಂದ ಅದಕ್ಕೆ ಹೋಅಕೆಯಾಗಿದೆ. ಧರ್ಮಶಾಸ್ತ್ರವು ಇನ್ನಾಯೇಲಿಗೆ ಹರಸ್ತರಲಿಗೆ ಬಹಿ ತೆಗೆದುಕೊಳ್ಳುವದನ್ನು ನಿಷೇಧಿಸಿತ್ತು ಆದರೆ ಅವರು ಯೆಹೂದೀರಿತಿಗೆ ಕಾಗೆ ಮಾಡಬಹುದಿತ್ತು (ಬಿಂಬಿಜನಕಾಂಡ 22:25; ಯಾಜಕಕಾಂಡ 25:36, 37; ಧರ್ಮಾರಥದೇಶಕಾಂಡ 23:19, 20; ನೋಡಿಲ ಕೀರತಿನೆ 15:5). ನಹಜವಾಗಿ, ಹಾಲೇಸ್ಟಿನದಲ್ಲಿ ಮೊದಲನೆ ಶರತ್ಮಾನದಲ್ಲ ಈ ನಿಷೇಧವನ್ನು ಸಿರಿವಾಗಿ ಹಾಣನುತ್ತಿರುತ್ತಾಗಿ, ಇದು ಆ ಸಮಯದಲ್ಲಿ ಪ್ರವಹಿತತೆಯನ್ನು ಬೇಕಿನಲ್ಲಿ ಕಾರಣವಾಯಿತು.¹⁹

ವರ್ಜನ 28. ಅಳು ಆತನ ಬಿಂಬಿನವನ್ನು ಅಲ್ಲಗೆಂದ್ದರ್ಭಿಲಂದ, ಅವನಿಂದ ಅವನಿಗಿರುವ ಒಂದು ತಲಾಂತು ತೆಗೆಯಲ್ಪಟ್ಟಿತು ಮತ್ತು ಹತ್ತು ತಲಾಂತುಗಳಿರುವ ಮನುಷ್ಯನಿಗೆ ಕೊಡಲ್ಪಟ್ಟಿತು. ಸುರಕ್ಷಿತವಾಗಿ ಇಡುವ ಅಂದಲ್ಲ ಆ ಮನುಷ್ಯನು ಎಲ್ಲವನ್ನು ಕಳೆದುಕೊಂಡನು ಎಂದು ಸಿಳಪು ಹೇಳಬಹುದು.²⁰

ವರ್ಜನ 29. NASBಯಲ್ಲ ಯಜಮಾನನ ಪ್ರತಿಕ್ರಿಯೆಯನ್ನು ವರ್ಜನ 28ರ ಕೊನೆಯಲ್ಲ ಅವರಂತಿ ಜಿಕ್ಕೆಯ ಮೂಲಕ ಮುಕ್ತಾಯಗೇಂಜನತ್ತದೆ. ಇಡಲಿಂದಾಗಿ ವರ್ಜನ 29 ಮತ್ತು 30 ಯೀಸುವಿನ ಬಿಂಬಿಯನ್ನಾಗಿನುತ್ತದೆ. ಆದಾಗ್ಯ, ಅನೇಕ ನತ್ಯವೇದ ಅವಶರಣಿಗೆಂಬ ಯಜಮಾನನ ಮಾತುಗಳನ್ನು ವರ್ಜನ 30ರ ಪರೇಗೆ ಬಿಸ್ತುಲಿನುತ್ತದೆ. ಎರಡು ನಾಧ್ಯತೆಗಳಿಗೆ ಅಹಂತೆಯದೆ.

ಇದ್ದವರಿಗೆಲ್ಲಾ ಕೊಡಲ್ಪಡುವದು, ಅವರಿಗೆ ಮತ್ತು ಹೆಚ್ಚಾಗುವದು, ಇಲ್ಲದವನ ತಡೆಯಿಂದ ಇದ್ದಂತೆ ತೆಗೆಯಲ್ಪಡುವದು. ಯೀಸು ಈ ಗಾದೆಯ ಮಾತಿನ ಹಡಗಳನ್ನು ಅನೇಕ ನಂದಭರಣಗಳಲ್ಲ ಮಾತನಾಡಿದ್ದಾನೆ (13:12; ಮಾರ್ತ 4:25; ಲಾಕ 8:18; 19:26). ಆತನು ಒಂದು ನಂಜಣಗ್ಗಿಸ್ತಿರುವ ಕಾಯ್ದ ಹೆಚ್ಚಿನ ಆಶೀರ್ವಾದವನ್ನು ತರುತ್ತದೆ, ಅದೇ ಸಮಯದಲ್ಲ, “ಅಹನಂಜಣಗ್ಗಿಸ್ತಿಕೆ, ಅವನಿಗೆ ಇರುವ ಆಶಿರ್ವಾದವು ನಹ ನಷ್ಟಪಡಿನುತ್ತದೆ.”²¹ ನಿಷ್ಟಿಯಾದ ಕ್ರಿಯಾಪದಗಳಾದ ಆತನು ಒತ್ತಿ ಹೇಳಿದ್ದಾನೆ. ಶಾಂತವಾಗಿ ಹೇಳುವ ಕ್ರಿಯಾಪದಗಳ ಕೊಡಲ್ಪಡುವದು ತೆಗೆಯಲ್ಪಡುವದು ದೇವರ ಕಾಯ್ದವನ್ನು ತೋಲಿನುತ್ತದೆ.²²

ವರ್ಜನ 30. ಕೆಲಸಕ್ಕೆ ಖಾರದ ಈ ಅಳನ್ನು ಹೊರಿಗೆ ಕತ್ತಲಿಗೆ ಹಾಕಿಜಿಡಿಲ ಎಂದು ಹೇಳಿದನು. ಅಲ್ಲ ಗೋಳಾಟಪು ಕಟಕಟನೆ ಹಲ್ಲುಕಡಿಯೋಣವೂ ಇರುವವು. ನಹಜವಾಗಿ ಇಣಿ ನಾಮ್ಯದಿಂದ ಅತ್ಯಿಕೆ ನೈಜತೆಗೆ ಸ್ಥಾಂತರಿಸಲಾಗಿದೆ. “ಅಯೋಗ್ಯನಾದ ಅಳು” ಯಜಮಾನನ ಬಯಕೆಯನ್ನು ಕಡೆಗೆಂಬಲನಲ್ಲಿವಾದದ್ದರಿಂದ ಕಲಿಂಬಾದ ಶಿಕ್ಕೆಯನ್ನು ಹೊಂದಿದನು. ಅದರಂತೆಯೇ, ಕ್ರಿಸ್ತನನ್ನು ಆತನ ರಾಜ್ಯವನ್ನು ನೇರದೆ ಹೊಂದರೆ ನಿಷಿಯ ವಾದ ಶಿಕ್ಕೆಗೆ ಗುಲಿಯಾಗುತ್ತಾರೆ. “ಹೊರಿನ ಕತ್ತಲು” ಎಂಬ ವಾಕ್ಯ ಭಾಗ “ಕಟಕಟನೆ ಹಲ್ಲು ಕಡಿಯೋಣವೂ” ನರಕವನ್ನು ತೋಲಿನಲ್ಲಿ ಮತ್ತಾಯಿನ ಸುವಾತೆಯಿದ್ದಕ್ಕೂ ಕಂಡುಬಂತುತ್ತದೆ (8:12; 13:42, 50; 22:13; 24:51).

ನಾಮ್ಯದಲ್ಲ ಒಂದು ತಲಾಂತನ್ನು ಹೊಂದಿದೆ ಮನುಷ್ಯನು ಅಪರಾಧಕ್ಕಾಗಿ ಬಂಡನೆಗೆ ಒಳಗಾಗಲಿಲ್ಲ. ಬದಲಾಗಿ, ಅವನು ತನ್ನನ್ನು ತಾನು ತೋಡಗಿಸಿಕೊಳ್ಳುವದರಲ್ಲ ಮತ್ತು ತನಗೆ

ಸಿಂಹಿದ ವರಗಳನ್ನು ಉಪಯೋಗಿಸುವದರಲ್ಲ ವಿಧಲನಾದನು.²³

ಕುರುಬಿನು ಆಡುಗಳನ್ನು ಮತ್ತು ಪುರಿಗಳನ್ನು ಬೇರೆಡಿಸಿದ ನಾಮ್ಯ (25:31-46)

³¹ಆದಲ್ಲದೆ ಮನುಷ್ಯರು ಮಾರನು ತನ್ನ ಮಹಿಮೆಯಿಂದ ಎಲ್ಲಾ ದೇಶದೂರೀಗಳಿಗೆ ಕೂಡಿಬಿರುವಾಗ ತನ್ನ ಮಹಿಮೆಯ ಸಿಂಹಾನನದಲ್ಲ ಕೂತುಕೊಳ್ಳುವನು; ³²ಮತ್ತು ಎಲ್ಲಾ ದೇಶಗಳ ಜನರು ಅತನೆ ಮುಂದೆ ಕೂಡಿಸಲ್ಪಡುವರು. ಕುರುಬಿನು ಆಡುಗಳನ್ನು ತುಲಿಗಳನ್ನು ³³ಬೀರೆಬೀರೆಮಾಡುವ ತ್ರಿಕಾರ ಅತನು ಅವರನ್ನು ಬೀರೆಬೀರೆಮಾಡಿ ತುಲಿಗಳನ್ನು ತನ್ನ ಬಿಳಗರೆಯಲ್ಲಿ ಆಡುಗಳನ್ನು ಎಡಗಡೆಯಲ್ಲ ನಿಳಾಗುವನು. ³⁴ಆಗ ಅರನನು ತನ್ನ ಬಿಳಗರೆಯಲ್ಲಿ ಪರವರಿ - ನನ್ನ ತಂದೆಯ ಆಳಿಂಬಾದ ಹೊಂದಿದೆಂದೇ ಬಣಿಲ, ಶೋಕಾದಿಯಿಂದ ನಿಮಗೊಳಿಸ್ತರೆ ಸಿದ್ಧಪೂರಿದ ರಾಜ್ಯವನ್ನು ನ್ಯಾತ್ಯಾಗಿ ತೇಗೆದುಕೊಳ್ಳಲಿ. ³⁵ನಾನು ಹಸಿದ್ದಿನು, ನನಗೆ ಉಟಕ್ಕೆ ಕೊಟ್ಟಿಲಿ; ನಾನು ಬಾಯಾಲಿದ್ದಿನು, ನನಗೆ ತುಡಿಯುವದಕ್ಕೆ ಕೊಟ್ಟಿಲಿ; ಹರದೇಶಿಯಾಗಿದ್ದಿನು, ನನ್ನನ್ನು ನೇಲಸಿಕೊಂಡಿಲಿ; ಬಣಿಯಲ್ಲಿದೆನಾಗಿದ್ದಿನು, ³⁶ನನಗೆ ಉಡುವದಕ್ಕೆ ಕೊಟ್ಟಿಲಿ; ರೋಗದಲ್ಲ ಇದಿದ್ದಿನು, ನನ್ನನ್ನು ಆರ್ಯಕೆಮಾಡುವದಕ್ಕೆ ಬಂದಿಲಿ; ನೆರೆಮನೆಯಲ್ಲಿದ್ದಿನು, ನನ್ನನ್ನು ನೇಲಡುವದಕ್ಕೆ ಬಂದಿಲಿ ಎಂದು ಹೇಳಿವನು. ³⁷ಅದಕ್ಕೆ ನಿಂತಿವಂತರು - ನ್ಯಾಬಿಂ, ಯಾವಾಗ ನಿಂನು ಹಸಿದ್ದನ್ನು ಕಂಡು ನಿನಗೆ ಉಟಕ್ಕೆ ಕೊಟ್ಟಿಪ್ಪಿ? ಇಲ್ಲವೇ ನಿಂನು ಬಾಯಾಲಿದ್ದನ್ನು ಕಂಡು ತುಡಿಯುವದಕ್ಕೆ ಕೊಟ್ಟಿಪ್ಪಿ? ³⁸ಯಾವಾಗ ನಿಂನು ಹರದೇಶಿಯಾಗಿರುವದನ್ನು ಕಂಡು ನೇಲಸಿಕೊಂಡಿತ್ತು? ಇಲ್ಲವೇ ನಿನಗೆ ಬಣಿಯಲ್ಲಿದ್ದನ್ನು ಕಂಡು ಉಡುವದಕ್ಕೆ ಕೊಟ್ಟಿಪ್ಪಿ? ³⁹ಯಾವಾಗ ನಿಂನು ರೋಗದಲ್ಲ ಇದ್ದಿದ್ದನ್ನು ಅಥವಾ ನೆರೆಮನೆಯಲ್ಲ ಇದ್ದಿದ್ದನ್ನು ಕಂಡು ನಿನ್ನನ್ನು ನೇಲಡುವದಕ್ಕೆ ಬಂದಿಪ್ಪಿ ಎಂದು ಉತ್ತರವಾಗಿ ಹೇಳಿವರು. ⁴⁰ಅದಕ್ಕೆ ಅರನನು - ಈ ನನ್ನ ನಹೋದರರಲ್ಲ ಕೇವಲ ಅಲ್ಲಾನಾದೆನೊಳಿಸಿಗೆ ಏನೇನು ಮಾಡಿದಿರೋ ಅದನ್ನು ನನಗೂ ಮಾಡಿದ ಹಾಗಾಯಿತು ಎಂದು ನಿಮಗೆ ನರ್ತ್ಯವಾಗಿ ಹೇಳಿತ್ತೇನೆ ಅನ್ಯಾವಾಗಿ. ⁴¹ಆ ಮೇಲೆ ಅತನು ಎಡಗಡೆಯಲ್ಲಿರುವದಲ್ಲಿ - ಶಾಪ್ರಸ್ತರೇ, ನನ್ನನ್ನು ಜಟ್ಟಿ ಹಿಂಜನಿಗೆ ಅವನ ದೂರೀಗಾಗಿ ಸಿದ್ಧಪೂರಿದೆ ನಿತ್ಯ ಬೀಂಕಿಯಿಂತಹ ಹೊಗಿಲಿ. ⁴²ನಾನು ಹಸಿದ್ದಿನು, ನಿಂತು ನನಗೆ ಉಟಕ್ಕೆ ಕೊಡಲಾಗಿಲ್ಲ; ನಾನು ಬಾಯಾಲಿದ್ದಿನು, ನಿಂತು ನನಗೆ ಉಟಕ್ಕೆ ಕೊಡಲಾಗಿಲ್ಲ; ⁴³ಹರದೇಶಿಯಾಗಿದ್ದಿನು, ನಿಂತು ನನ್ನನ್ನು ನೇಲಸಿಕೊಳ್ಳಲಾಗಿಲ್ಲ; ಬಣಿಯಲ್ಲಿದೆನಾಗಿದ್ದಿನು, ನಿಂತು ನನಗೆ ಉಡುವದಕ್ಕೆ ಕೊಡಲಾಗಿಲ್ಲ; ರೋಗದಲ್ಲ ಇದಿದ್ದಿನು ನೆರೆಮನೆಯಲ್ಲಿದ್ದಿನು, ನಿಂತು ನನ್ನನ್ನು ಆರ್ಯಕೆಮಾಡುವದಕ್ಕೆ ಬರಲಾಗುವೆಂದು ಹೇಳಿವನು. ⁴⁴ಅದಕ್ಕೆ ಅವರು ನಹ - ನ್ಯಾಬಿಂ, ಯಾವಾಗ ನಿಂನು ಹಸಿದ್ದನ್ನು ನಿಂನು ಬಾಯಾಲಿದ್ದನ್ನು ನಿಂನು ಹರದೇಶಿಯಾದ್ದನ್ನು ಬಣಿಯಲ್ಲಿದೆನಾಗಿದ್ದಿದ್ದನ್ನು ರೋಗದಲ್ಲ ಇದ್ದಿದ್ದನ್ನು ನೆರೆಮನೆಯಲ್ಲಿದ್ದಿದ್ದನ್ನು ಕಂಡು ನಿನಗೆ ಉಜ್ಜಾರಮಾಡಿದೆ ಹೇಳಿದೆಪ್ಪಿ? ಅನ್ಯಾವಾಗಿ. ⁴⁵ಆಗ ಅತನು - ನಿಂತು ಈ ಕೇವಲ ಅಲ್ಲಾವಾದವರಲ್ಲ ಒಬ್ಬಸಿಗೆ ಏನೇನು ಮಾಡಿದೆ ಹೇಳಿದಿರೋ ಅದನ್ನು ನನಗೂ ಮಾಡಿದೆ ಹೋಳಿಹಾಗಾಯಿತು ಎಂದು ನಿಮಗೆ ನರ್ತ್ಯವಾಗಿ ಹೇಳಿತ್ತೇನೆ ಅನ್ಯಾವಾಗಿ. ⁴⁶ಮತ್ತು ಇವರು ನಿತ್ಯತಿಂಡಿಗೂ ನಿಂತಿವಂತರು ನಿತ್ಯಜಣವರಕ್ಕೂ ಹೋಗಿವರು.

ಯೇಣು ಅಧ್ಯಾಯ 21ರಂದ ಹೇಳಲು ಖೂರಂಭಸಿದ ನಾಮ್ಯಗಳಲ್ಲ ಇದು ತೊನೆಯ ನಾಮ್ಯವಾಗಿದೆ.²⁴ ಅತನೆ ನಾಮ್ಯಗಳು ಅನೆಕಾವರ್ತಿ ಹಾಲೆಸ್ತಿಣ ದೇಶದ ಜನರ ಜೀವಿತ ದಲ್ಲಿರುವ ನಾಮಾನ್ಯ ಅನುಭವಗಳೊಂದಿಗೆ ನಂಬಂಧವನ್ನು ಹೊಂದಿವೆ. ಆದಾಗ್ಯಾ, ಈ ನಾಮಾನ್ಯ ಭಿಂಬಿಸುವ ನಂಗತಿಗಳನ್ನು ತೋಲನುವದಲಿಂದ ವಿಜಿನ್ನಾಗಿದೆ. ಇದು ಕುರುಬಿನು ತುಲಿಗಳನ್ನು ಆಡುಗಳನ್ನು ಬೇರೆಡಿಸಿದ ಕರೆಯಾಗಿದ್ದಾಗಲೂ, ಇದು ತೊನೆಯ ನಾಯಾಯಿತೀ

ಹೀನ ಹತ್ಯಾಗಳನ್ನು ಬೋಧಿಸುತ್ತದೆ.²⁵

ಬಜೆನ್ 31. ಯೇನು ಮನುಷ್ಯರುಮಾರನು ತನ್ನ ಮಹಿಮೆಯಾಂದಿಗೆ ಬರುವಾಗ ಎಂದು ಈ ನಾಮ್ಯವನ್ನು ಪ್ರಾರಂಭಿಸುತ್ತಾನೆ. ಆತನು 24:30ರಲ್ಲ “ತನ್ನ ಏರಡನೆಯ ಬರೊಣದ ವಿಪರವನ್ನು ನಿರ್ದಿಷ್ಟಾನೆ. ಆತನು ಬಲದೊಂದಿಗೂ ಮಹಾ ಮಹಿಮೆಯಾಂದಿಗೆ ಆಕಾಶದ ಮೇ ಘರಾಳ್ಲ ಬರುವನು,” ಈ ಮಹಿಮೆಯ ತಂದೆಯಾದ ದೇವರಿಂದ ಬರುತ್ತದೆ (16:27). ಇದೇ ಮಹಿಮೆಯನ್ನು ಯೇನು ಜಗದುತ್ತ್ವಿಗೆ ಮೊದಲೇ ತಂದೆಯಾಂದಿಗೆ ಹಂಜಿಕೊಂಡಿದ್ದನು (ಯೋಹಾನ 17:5).

ತತ್ತನ ಬರೊಣದಲ್ಲ ಎಲ್ಲಾ ದೇವರೂತರು ಹಾಜಿಲರುವರು. ಮತ್ತಾಯಿನ ಸುವಾರ್ತೆಯಲ್ಲ ಅನೇಕ ಕಡೆಗಳಲ್ಲ, ಎಲ್ಲಾ ದೇವರೂತರನ್ನು ಕೊನೆಯ ನಾಗ್ಯಯತೀಂಪಿನ ಸಮಯದಲ್ಲ ನಿರ್ವಿಪಂತರನ್ನು ಕೆಳ್ಳಬರೊಳಗಿಂದ ಬೇರಟಡಿಸುವವರನ್ನಾಗಿ ಜಿತ್ತಿನಲಾಗಿದೆ (13:39, 41, 49). ಯೇನು ಹಿಂತಿರು ಬರುವಾಗ, ಮಹಾ ತುತ್ತಾಲಿಯ ಶಬ್ದ ಕೇಳಿಸುವದು; ಆಗ ದೇವರೂತರು “ನಾಲ್ಕು ದಿಕ್ಕುಗಳಿಂದ ಆತನಿಂದ ಆಯಿಲ್ಲಫ್ರೆವರನ್ನು ಒಟ್ಟುಗೂಡಿಸುವರು” (24:30, 31).

ಆ ಸಮಯದಲ್ಲ, ಕ್ರಿಸ್ತನು ತನ್ನ ಮಹಿಮೆಯ ಸೀಂಹಾನನದ ಮೇಲೆ ಕುಂತು ಕೊಳ್ಳುವನು. ಮನುಷ್ಯರುಮಾರನು ಸೀಂಹನನಾಸಿನಾಗಿರುವದು ದಾಸಿಯೇಲನ ಪ್ರಾರ್ಥನೆಯ ಗ್ರಂಥ 7:13, 14ರಲ್ಲ ಕಂಡುಕೊಳ್ಳಬಹುದಾದ ಮುಖ್ಯ ಬಿಧಯವಾಗಿದೆ.²⁶ ಇಲ್ಲ ಸೀಂಹಾನನವು ಅರನ ಮತ್ತು ನಾಗ್ಯಯಾಧಿಪತಿಯಾಗಿ ಆತನ ಅಧಿಕಾರಕ್ಕೆ ಒತ್ತು ನಿಲಿಡುತ್ತದೆ. ಅದೇ ಸಮಯದಲ್ಲ ಇನ್ನಿತರ ಹರ್ಯಾಗಳಲ್ಲ (ಅದರಂತೆ ಇರುವ) ಯೇನುವನ್ನು ಉಲ್ಲೇಖಿಸಲಾಗಿದೆ. ಅಪ್ರೋತ್ತಲರ ಕೃತ್ಯಾಗಳ 17:30, 31 ದೇವರು ಯೇನು ಕ್ರಿಸ್ತನ ಮೂಲಕ ಲೋಕಕ್ಕೆ ನಾಗ್ಯಯತೀಂಪನು ಎಂಬುದು ಸ್ವಾತಂತ್ರ್ಯವಾಗಿದೆ (ನೀಂಡಿಲ ಯೋಹಾನ 5:22, 27). ಯೇನು ತಿರುಗಿ ಬರುವಾಗ, ಆತನು, “ಹೃತಿಯೊಬ್ಬರ ಅವರವರ ನಡಕೆ ತುತ್ತಾರ ಫಲವನ್ನು ಕೊಡುವನು” (16:27).

ನಾಬಿರವಟಕಗಳ ಆಳ್ವಿಕೆಯ ಬಿರೋಧವಾಗಿ, ಯಾವುದೇ ವೇದವಾಕ್ಯದ ಭಾಗವು ಯೇನು ತಿರುಗಿ ಬರುವದು ರಕ್ಷಣೆ ಹೊಂದಿದವರು ಎತ್ತಲ್ಲಿಡುವದಕ್ಕಾಗಿ ಮತ್ತು ನಂತರ ಆತನು ರಕ್ಷಣೆ ಹೊಂದಿದವರನ್ನು ಶಾಷ್ಟ್ರವಾದ ಹರಲೋಕರಾಜ್ಯಕ್ಕೆ ಕರೆದುಕೊಂಡು ಹೊಂಗುವ ಪೂರ್ವದಲ್ಲ ಭಾಲೋಕವರನ್ನು ನಾಬಿರ ವಟಕಗಳವರಿಗೆ ಆಳುತ್ತಾನೆ ಎಂದು ಹೇಳುತ್ತದೆ.²⁷ ಕ್ರಿಸ್ತನ ಏರಡನೆಯ ಬರೊಣಪ್ರ ಕೆಡಿಲೆ ಲೋಕಕ್ಕೆ ನಾಗ್ಯಯತೀಂಪನುದಕ್ಕಾಗಿ. ಆತನು ತಿರುಗಿ ಬರುವಾಗ ನಾಗ್ಯಯತೀಂಪಿನ ಸೀಂಹಾನನದ ಮೇಲೆ ಕುಂತು ಕೊಳ್ಳುತ್ತಾನೆ (ಯೋಹಾನ 5:24-29; ಅಪ್ರೋತ್ತಲರ ಕೃತ್ಯಾಗಳ 10:42; 17:30, 31; 2 ಕೊಲಿಂಥ 5:10; 2 ಥೆನಲೆಂಬಿಕ 1:6-10; 2 ತಿಮೋಥ 4:1).

ಬಜೆನ್ 32. ಯೇನು ಹೇಳಿದ್ದು, ಆತನು ತಿರುಗಿ ಬರುವಾಗ, ಆತನೆ ಮುಂದೆ ಎಲ್ಲಾ ದೇಶಗಳ ಕೂಡಿನಲ್ಲಿಡುವರು. “ದೇಶಗಳು” (*ta ethnē*) ಎಂಬ ಪದವನ್ನು ಈ ದೃಷ್ಟವನ್ನು ಅಂತ್ಯಕಾಲದ ವಿಳ್ಳಣೆಯನ್ನು ಮೊದಲೇ ಗ್ರಹಿಸಿಕೊಂಡ ಹಾಗೆ ಯಿಹಾದೇ ತಲಗೆ ಬಿಗಿಗೆಾಳನುವ ತುಯತ್ತವನ್ನು ಅನೇಕಾವರ್ತಿ ಮಾಡಲಾಗಿದೆ.²⁸ ಆದಾಗ್ಯ, ಈ ನಸ್ಸಿವೇಶದಲ್ಲ, ಯೇನು ಯಿಹಾದ್ಯಾರಾಗೆ ಅಥವಾ ಯಿಹಾದೇತರರಾಗೆ, ಕ್ರಿಸ್ತರಾಗೆ ಅಥವಾ ಅಕ್ರೈಸ್ತರಾಗೆ ಎಲ್ಲಾ ಜನರ ಕುಲತಾಗಿ ಮಾಡನಾಡುತ್ತಿದ್ದಾನೆ.²⁹ ಒಂದೇ ಒಂದು ನಾಗ್ಯಯ ತೇಣು ಇದೆ ಎಂದಾದರು ಜಿಬಿಸಿರುವ ಎಲ್ಲರು ಉಪಸ್ಥಿತಿರಬೇಕು (13:36-43; ಯೋಹಾನ 5:27-29; 1 ಕೊಲಿಂಥ 15:52; 2 ಕೊಲಿಂಥ 5:10; ತ್ರಿಪತಿ 20:11, 12).

ಯೇನು ಹೇಳಿದ್ದು, ಬೇರೆಬೇರೆಮಾಡಿ ಕುಲಗಳನ್ನು ತನ್ನ ಬಲಗಡೆಯಲ್ಲ ಅಡುಗಳನ್ನು ಎಡಗಡೆಯಲ್ಲ ನಿಳಿಸುವನು. “ಜನಾಂಗ” (*ethnē*) ಎಂಬ ಪದಕ್ಕೆ ಗ್ರಿಳ್ಕ ಹದ ನಿರ್ಪಂನಕ ಅಂಗವಾಗಿರುವಾಗ “ಅವರನ್ನು” (*autous*) ಎಂದು ಅನುಚಾದಿಸಲಾದ ನರಸನಾಮಪದ

ತುಳ್ಳಂಗಂದಳ್ಳದೆ. ಈ ಲಕ್ಷಣ “ವಲ್ಲಾ ದೇಶದ ಜನರು” ಎಂಬುದು ವಲ್ಲಾ ಜನರು ವ್ಯಯತ್ವಿಕಾರಿ ನಾಯಿತೀಂಜನ್ಸ್ ಹೊಂದುವರು, ಸಮೂಹವಾಗಿ ಅಲ್ಲ.

ಯೋಹಾನನ ಸುವಾತೆಯಲ್ಲ, ಯೀಸು ತನ್ನನ್ನು ತಾನು, “ಒಳ್ಳೆ ಕುರುಬನಾಗಿ ಜಿತ್ತಿಸಿಕೊಂಡಿದ್ದಾನೆ ಆತನ ತನ್ನ ಕುಲಗಳಾಗಿ ಖೂಣವನ್ನೇ ಕೊಡುತ್ತಾನೆ” (ಯೋಹಾನ 10:11). ಅವನು ತಿರುಗ ಬರುವಾಗ, ಕುರುಬನಾಗಿ ತೀಂತ್ರನ ಹಾತೆ ಪ್ರತ್ಯೇಕಿಸುವದನ್ನು ಮತ್ತು ನಾಯಿತೀಂಜನ್ಸ್ ಒಳಗೊಂಡಿರುತ್ತದೆ (ನೋಡಿಲ 34:17, 20, 22). ಕುರುಬನ ಕಲ್ಲನೇ ನತ್ಯಪ್ರೇದದಲ್ಲ ದೇವರ ಜನಲಗೆ ಉಪಯೋಗಿಸಲಾಗಿದೆ, ಹಳೆ ಒಡಂಬಿಕೆಯ ಅಡಿಯಲ್ಲಾವ ಇಸ್ತಾಯೀಲರಾಗಿರಬಹುದು ಇಲ್ಲವೇ ಹೊನ ಒಡಂಬಿಕೆಯ ಅಡಿಯಲ್ಲ ಬರುವ ಯೀಸುವಿನ ಶಿಷ್ಯರಾಗಿರಬಹುದು (ನೋಡಿಲ ವ್ಯಾಖ್ಯಾನ 9:36; 10:5, 6; 15:24). ಕುಲ ಯಾರು ಒಳ್ಳೆ ಕುರುಬನನ್ನು ದಿನತೆಯಿಂದ ಹಿಂಬಾಳನುತ್ತಾರೋ ಅವರನ್ನು ಪ್ರತಿಸಿಧಿಸುತ್ತದೆ, ಅದೇ ಸಮಯದಲ್ಲ ಆಡು ಯಾರು ಹೊಂಡರು ದಿನ ಹಾಟಮಾಡುವವರಾಗಿದ್ದರೇ ಅವರನ್ನು ಪ್ರತಿಸಿಧಿಸುತ್ತದೆ (ನೋಡಿಲ ಯೆಹೆಜ್ಜೆಲನು 34:17; ದಾಸಿಯೀಲ 8:5, 7, 21).³⁰

ಆಡುಗಳಿಂದ ಕುಲಯನ್ನು ಪ್ರತ್ಯೇಕಿಸುವ ಕಲ್ಲನೇ ಯೀಸುವಿನ ಶಿಷ್ಯರಿಗೆ ನಾಮಾನ್ಯವಾದದ್ದಾಗಿತ್ತು. ಲೋಕದ ಅನೇಕ ಕ್ಷೇತ್ರಗಳಲ್ಲ ಆಡುಗಳಿಂದ ಕುಲಗಳನ್ನು ಪ್ರತ್ಯೇಕಿಸುವ ದೃಶ್ಯವು ಕಾಣಿಸುವದೇ ಇಲ್ಲ, ಯಾಕೆಂದರೆ ಇಂಥಾ ಗುಂಪುಗಳು ಒಷ್ಣಗಿ ಪ್ರತೆಳೆದಲ್ಲ ಅವು ಅನೇಕಾವರ್ತಿ ಒಷ್ಣಗಿ ಇರುತ್ತವೆ ಮತ್ತು ಓಡತ್ತವೆ. ಬೇಳೆದಿಸುವ ಕಲ್ಲನೇಯ ಯೀಸುವಿನ ಶಿಷ್ಯರಿಗೆ ನಾಮಾನ್ಯವಾಗಿತ್ತು. ಪ್ರತಂಜದ ಹೆಚ್ಚಿನ ಭಾಗಗಳಲ್ಲ ಕುಲಗಳನ್ನು ಆಡುಗಳಿಂದ ಬೇಳೆದಿಸುವ ದೃಶ್ಯವು ಕಾಣುವದೇ ಇಲ್ಲ, ಅದಲಂದ ಅಂಥಹ ಹಿಂಡುಗಳು ಒಷ್ಣಗೆ ಒಡುವದಿಲ್ಲ ಮತ್ತು ಅವೆಲ್ಲಪುಗಳು ಒಂದಾಗಿ ಇರುವದಿಲ್ಲ. ಆಗಿದ್ದರೂ, ಹಾಲೆನ್ನಾನ ನುತ್ತಾಮುತ್ತಾ ಅವೆಲ್ಲಪುಗಳು ಒಷ್ಣಗೆ ಓಡತ್ತವೆ. ನ್ಯಾಯ ಜಾತಿಯವು Wilkins ಪ್ರತಾರ ಬಳಿದಲ್ಲ, ಆಕಾರದಲ್ಲ, ಗಾತ್ರದಲ್ಲ ನೋಡಲು ಒಂದೇ ಲೀಪಿಯಾಗಿ ಕಾಣಿಸುತ್ತವೆ.³¹ ಸ್ವಷ್ಟವಾಗಿ, ನಾಯಂಕಾಲ ಸಮಯದಲ್ಲ ಹಿಂಡನ್ನು ಬೇರೆ ಮಾಡಬೇಕಾಗುತ್ತದೆ ಯಾಕೆಂದರೆ ಆಡುಗಳಿಗೆ ಬೆಳ್ಳನೆಯ ಜಿಸಿಗಾಜಯ ತಂಗುದಾಣ ಬೇಕು ಕುಲಗೆ ಅಂತಹ ತೆರೆದ ಗಾಜಯಲ್ಲ ನಂತೋಂಜಹಡುವಂಥದ್ದಾಗಿದೆ.³²

ಮತ್ತಾಯನ ಸುವಾತೆಯ ಉದ್ದಕ್ಕೂ ಎರಡು ಹಂತದ ಭಾಗ ಕಂಡುಬರುತ್ತವೆ. ನೋಡಿ ಮತ್ತು ಹೊಷ್ಟು ಎಂಬ ಭಾಗ ಕಂಡುಬರುತ್ತದೆ (3:12), ಇಕ್ಕೆಷ್ಟಾದ ಮಾರ್ಗ ಮತ್ತು ವಿಶಾಲವಾದ ಮಾರ್ಗ (7:13, 14), ಒಳ್ಳೆಯ ಮತ್ತು ಕೆಟ್ಟ ಹಣ್ಣುಗಳ (7:15-20), ಬುದ್ಧಿಪಂತ ಮತ್ತು ಬುದ್ಧಿ ಹಿಂಣ ಮನಕಟ್ಟವಾದನು (7:24-27), ಗೊಂಧಿ ಮತ್ತು ಹಣ್ಣಿಗಳ (13:24-30), ಒಳ್ಳೆಯ ಮತ್ತು ಕೆಟ್ಟ ಬೀಳುಗಳ (13:47-50), ಇಷ್ಟರು ಮತ್ತು ಓಡ (21:28-32), ಸಿಂಹರಾಗಿರುವ ಮತ್ತು ಸಿದ್ಧರಾಗಿದೆಯಾದ ವಿವಾಹದ ಅಧಿತಿಗಳ (22:1-14), ಬುದ್ಧಿಪಂತ ಮತ್ತು ಬುದ್ಧಿ ಯಲ್ಲಿದ ಕಸ್ವಿಕೆಯರು (25:1-13). ಕುಲ ಮತ್ತು ಆಡುಗಳ (25:32, 33).³³ ಈ ವ್ಯಾಖ್ಯಾನಗಳು ರಕ್ಷಣೆ ಹೊಂದಿದವರು ಮತ್ತು ರಕ್ಷಣೆ ಹೊಂದಿದೆಯರುವರ ಮಧ್ಯದಲ್ಲ ಸ್ವಷ್ಟವಾದ ಇನ್ನುತ್ತಾ ಇರುತ್ತದೆ ಎಂಬುದನ್ನು ನೂಜಿಸುತ್ತದೆ.

ವಜ್ನ 33. ಅವನು ಖೂಣಿಗಳನ್ನು ಪ್ರತ್ಯೇಕಿಸಿದ ಹಾಗೆ, ಕುರುಬನ ಕುಲಗಳನ್ನು ಬೀರೆ ಬೀರೆ ಮಾಡುವ ಪ್ರತಾರ ಆತನು ಅವರನ್ನು ಬೀರೆಬೀರೆಮಾಡಿ ಕುಲಗಳನ್ನು ತನ್ನ ಬಿಲಗಡಿಯಲ್ಲ ಆಡುಗಳನ್ನು ಎಡಗಡಿಯಲ್ಲ ನಿಲ್ಲಿಸುವನು. ಕುಲಗಳ ಹೆಚ್ಚು ಬೆಲೆಭಾಳುವ ಖೂಣಿಗಳಾಗಿರುವದಲಂದ ಮತ್ತು ನಿತ್ಯವಂತರನ್ನು ಪ್ರತಿಸಿಧಿಸುವದಿಂದ ಅಪುಗಳಿಗೆ ಆತನ ಬಿಲಗಡಿಯಲ್ಲರು ಗೊರವದ ನ್ಯಾನವು ಕೊಡಲ್ಪಡುತ್ತದೆ (ನೋಡಿಲ 20:21; 22:44; 26:64; ಅಪ್ಪೋನ್ತಲರ ಕೃತ್ಯಗಳ 2:33, 34; 5:31; 7:55, 56). ಆಡುಗಳ, ಕೆಟ್ಟವರನ್ನು

ತ್ವತಿಸಿಧಿಸುವದಲಿಂದ, ಅವರನ್ನು ಎಡಗಡೆಯಲ್ಲ ಇಡುತ್ತಾನೆ: ಕಡಿಮೆ ಅಹಂಕಾರಿಯ ಸ್ಥಾನದಲ್ಲಿರುವರು.

ವರ್ಜನ 34. ಇಲ್ಲ ಕುರುಬನನ್ನು ರಾಜನಂತೆ ತ್ವತಿಸಿಧಿಸುತ್ತಾನೆ. ಇದು ಮಹಿಮೆಯ ಸಿಂಹಾಸನದಲ್ಲ ಈತಿರಾವಾತನು ಎಂದು ಹಿಂದೆ ವರ್ಣಿಸಿರುವದಕ್ಕೆ ಹೊಳಪಕೆಯಾಗಿದೆ (25:31). ತನ್ನ ಬಲಗಡೆಯಲ್ಲಿರುವ ನೀತಿವಂತರನ್ನು (ಕುಲಗಳ) ಸಂಖೋಧಿಸುತ್ತಾ, ನನ್ನ ತಂದೆಯ ಆಶಿವಾದ ಹೊಂದಿದವರೇ ಬಸ್ತಿ, ಲೋಕಾಧಿಯಂದ ಸಿಮೋಣಿಸ್ತರ ಸಿದ್ಧ ಮಾಡಿದ ರಾಜುವನ್ನು ನ್ಯಾತ್ವವಾಗಿ ತೆಗೆದುಕೊಳ್ಳಲಿ ಎಂದು ಹೇಳುತ್ತಾನೆ.

ಭೌತಿಕ ವಿಶ್ವದ ಅಸ್ತಿವಾರಪು ಹಾಕಲ್ಪಣ್ಯಾಗ³⁴ ದೇವರು ತನ್ನ ಶಾಶ್ವತ ರಾಜ್ಯದ ಅಸ್ತಿವಾರವನ್ನು ಹಾಕಿದನು. ಭೂಲೋಕದಲ್ಲ ಆತನ ರಾಜ್ಯದ (ಸಭೆಯ) ಸ್ಥಾಪನೆಗೆ ಯೀಂನು ಮಾನವನಾಗಿ ಲೋಕದ ಹಾಪಕ್ಕಾಗ್ರಿ ಶ್ರಮ ತಾಳುವದು ಅವಶ್ಯವಾಗಿತ್ತು. ಆತನ ಮರಣ, ಹಾಳಿಡುವಿಕೆ ಮತ್ತು ಪುನರುತ್ತಾನದ ನಂತರ ಯೀಂನು ಮಹತ್ತರ ಸಿಯೋಗವನ್ನು ಸಿಂಹಿದನು. ಅವನು ಶ್ರಾವಾತ್ಮಿಕವಾಗಿ ಮೇಲ್ಪುಜಾರಣೆಯನ್ನು ಸೀಡುತ್ತಾ ಹೇಳಿದನು, “ಪರಲೋಕದಲ್ಲಿ ಭೂಲೋಕದಲ್ಲಿ ಎಲ್ಲಾ ಅಧಿಕಾರಪು ನನಗೆ ಕೊಡಲ್ಪಟ್ಟಿದೆ” ಎಂದು ಹೇಳಿ ದನು (28:18). ಅವನು ತಂದೆಯ ಬಳಗೆ ಏರಿಹೋದಾಗ, ಅವನು ಸಿಂಹಾಸನದಲ್ಲಿ ಕುಳಿತುಕೊಂಡನು ಮತ್ತು ದೇವರ ರಾಜ್ಯವನ್ನು ಅಳುವದಕ್ಕೆ ಶ್ರಾವಂಭಸಿದನು (ಅಪೋಸ್ತಲರ ಕೃತ್ಯಾಗಳ 2:32-36). ಆತನು ಎಲ್ಲಾ ಅಡಳಿತ ಅಧಿಕಾರ ಮತ್ತು ಬಲವನ್ನು “ಸಿನಾಮ ಮಾತುವದರೆಗೆ” ತನ್ನ ಎಲ್ಲಾ ವೈಗಿಕನ್ನು ತನ್ನ ಹಾದರಿಗೆ ಕೆಳಗೆ ಹಾತುವ ತನಕ ಅಳುವಣ್ಣ” ಮತ್ತು “ರಾಜ್ಯವನ್ನು ತಂದೆಯಾದ ದೇವರ ಹಸ್ತದಲ್ಲಿ ಸೀಡುವದರೆಗೆ” ಅಳುವನು (1 ಕೆಳಲಿಂಧ 15:24, 25). ಭೂಲೋಕದಲ್ಲಿ ದೇವರ ರಾಜ್ಯಪು ಪರಲೋಕದಲ್ಲಿರುವ ತಂದೆಯ “ಶಾಶ್ವತವಾದ ರಾಜ್ಯವಾಗುವದು” (ಸೊಂಧ 2 ಹೇತ್ತ 1:11). ಅದು ಈ ವಾಕ್ಯಭಾಗದಲ್ಲಿ ಬರುವ ಪರಲೋಕದ ಸ್ಥಾನವಾಗಿದೆ.

ವರ್ಜನಗಳ 35, 36. ಯೀಂನು ಕೆಲವರು ತಂದೆಯ ಆಶಿವಾದದಲ್ಲಿ ನೇಲ ನಲ್ಪಡುವದಕ್ಕೆ ಕೆಲವು ನಿರ್ದಿಷ್ಟವಾದ ಕಾರಣಗಳನ್ನು ಹೇಳಿದನು. ಆತನು ಹೇಳಿದ್ದ ನಾನು ಹಸಿದ್ದೆ, ಸಿರಿಡಿಸಿದ್ದೆ, ಬಿತ್ತಲೆಯಾಗಿದ್ದೆ ಮತ್ತು ನಿರಾಶಿತನಾಗಿದ್ದೇ, ಅವರು ನನ್ನ ಅವಶ್ಯಕತೆಗಳನ್ನು ಪೂರ್ಣಿಸಿದರು. ಅವರು ಆತನು ರೋಗದಲ್ಲಿ ಜದಿರುವಾಗ ಮತ್ತು ನೀರೆ ಮನೆಯಲ್ಲಿರುವಾಗ ಬೀಳಿಯಾದರು.

ಈ ನಾಮ್ಯದಲ್ಲಿರುವ ನಾಯಿತೀಂಪ್ರ ನಂಭೂತಣವಾಗಿ ನಕಾರಾತ್ಮಕವಾದ ಆಳ್ಜಿಗೆ (“ನಿಂದು ಮಾಡಬಾರದು”) ಸ್ಥಿರವಾಗಿ ಅಂಣಕೆಳಳುವದಕ್ಕಿಂತ ನಕಾರಾತ್ಮಕವಾದ ಆಳ್ಜಿಗೆ ಬಿಧೇಯರಾಗುವದನ್ನು ಅಧಿಲಸಿದೆ (“ನಿಂದು ಮಾಡಬೇಕು”). ಯೀಂನು ನತ್ಯಾರ್ಥಗಳಿಗೆ ಒತ್ತು ಸಿಂಹಿಯವರು³⁵ ನಂಬಿಕೆಯ ಕಲ್ಪನೆಯಾದಿಗೆ ಘಟಣಣಿಗೆ ಇಂತಲುತ್ತದೆ ಅದನ್ನು ಕೇವಲ “ನಂಜಕೆ” ಎಂದು ತಪ್ಪಾಗಿ ವ್ಯಾಪ್ಯಾವಿಸಲಾಗಿದೆ. ಕರ್ತನ ತಮ್ಮನಾಡ ಯಾಕೆಂಬನು ಹೀಗೆ ಬರೆಯಿತ್ತಾನೆ:

ನನ್ನ ನಹೋದರರೇ, ಒಬ್ಬನು ತನಗೆ ನಂಜಕೆಯಂಬೆಂದು ಹೇಳಿಕೊಂಡು ತಕ್ಕ ಕ್ರಿಯೆಗಳಲ್ಲಿದೆ ದವನಾಗಿದ್ದರೆ ಶ್ರಯೋಜನವೇನು? ಅಂಥ ನಂಜಕೆಯು ಇವನನ್ನು ರಕ್ಷಿಸುವದೋ? ಒಬ್ಬ ನಹೋದರರಿಗೆ ಇಲ್ಲವೇ ಒಬ್ಬ ನಹೋದಲಿಗೆ ಬಣ್ಣಿಯೂ ಆ ದಿನದ ಆಹಾರಪೂರ ಇಲ್ಲದೆ ಇರುವಾಗ ನಿಮ್ಮುಣಿ ಒಬ್ಬನು ಅವಲಿಗೆ ದೇಹಕ್ಕೆ ಬೇಕಾದದ್ದನ್ನು ಕೊಡದೆ - ನಮಧಾನದಿಂದ ಹೋಗಿಲಿ, ಬೆಂತಿಕಾಯಿಸಿಕೊಳ್ಳಿ ಹೆಣ್ಣಿಪುಂಜಸಿಕೊಳ್ಳಿ ಎಂದು ಬಲ್ಲ ಮಾತು ಹೇಳಿದರೆ ಶ್ರಯೋಜನವೇನು? ಹಾಗೆಯೇ ಕ್ರಿಯೆಗಳಲ್ಲಿದ್ದರೆ ನಂಜಕೆಯು ತನ್ನಲ್ಲಿ ಜೀವಿಲ್ಲದ್ದು (ಯಾಕೆಂಬ 2:14-17).

ಇನ್ನೂ ಮುಂದಕ್ಕೆ ಯೋಹಾನನು ಕೇಳಿತ್ತಾನೆ, “ಈ ಲೋಕದ ನಂಹತ್ತು ಯಾವನಾದರೂ ತೊರತೆಯಲ್ಲ ಜಿಬ್ಬಿರುವ ತನ್ನ ನಹೋದರನನ್ನು ನೋಡಿ ಕರುಣಿಸದೆ ಜಿಷ್ಟೆ ದೇವರ ಶ್ರೀತಿಯ ಅವನಿಗೆ ನೇರಿಗೊಂಡಿರುವದುಂಟೇ?” ಎಂದು ಕೇಳಿದನು (1 ಯೋಹಾನ 3:17).

ಒಳ್ಳೆಯ ಕಾರ್ಯಗಳಿಗೆ ಒತ್ತು ನಿಂದುವದು ಒಬ್ಬ ಮನುಷ್ಯನು ತನ್ನ ರಕ್ಷಣೆಯನ್ನು ತಾನೇ ಹೊಂದಿಕೊಳ್ಳುವನು ಎಂದು ಅಧ್ಯೇನಭಾರದು. ನಿಂತೆವಂತ ಕುಲಗಳಲ್ಲಿ ಒಬ್ಬರಾಗಿ ಎಣಿನಲ್ಲಿಡು ಒಬ್ಬನು “ತೀವ್ರನಿಳ್ಳ” ಜಿಬಿನಬೆಂತು, ಕ್ರಾಂತಿಯಲ್ಲಿ ಆತನ ಪ್ರಾಯಿಕ್ಕಿತ ಯಜ್ಞದ ತ್ವಯೋಜನಗಳನ್ನು ವಿನಿಯೋಗಿಸಿಕೊಂಡಿರಬೇಕು (ರೋಮಾಪುರ 6:3; 4; 8:1).³⁶ ಈ ವಾಕ್ಯಭಾಗವು ರಕ್ಷಣೆಯು ದೇವರ ವರ ಎಂದು ಮಂಡಿಸುವ ದೇವರ ರಾಜ್ಯದ ಸುಖಾರ್ಥಯೋಂದಿಗೆ ಸ್ಥಿರಿಸಲಾರದು. ಹೌಲನು, ಅನೇಕಾವತೀರ್ಥ ಕೃಷ್ಣೇಯ ಕುಲತಾಗಿ ಮಾತನಾಡುವಾಗ, ಒಳ್ಳೆಯ ಕಾರ್ಯಗಳ ಪ್ರೇಶಿಷ್ಟಿಗೆ ಒತ್ತು ನಿಂಡಿದ್ದಾನೆ (2 ತೊಲಂಥ 5:10; ಗಲಾತ್ಯ 6:7-10). ಯೇಸು ನಿಂತೆವಂತಿಕೆಯ ಮಹತ್ವವನ್ನು ಒಳ್ಳೆ ಕಾರ್ಯಗಳಿಗೆ ನಿಂಡಿದ್ದಾಗ್ಯಾ ಆತನು ಇದನ್ನು ವಿಶಾಲವಾದ ನಸ್ಸಿವೆಂಬದಲ್ಲಿ ದೇವರು ತನ್ನ ಜನರಿಗೆ ಕರುಣೆಯಿಂದ ಚರ್ತೆನುವ ಭಾಗವಾಗಿ ಮಾಡುತ್ತಾನೆ, ಅವರ ರಕ್ಷಣೆಗೆ ಒದಗಿಸುವದರ ಮಾಲಕ.³⁷

ದೇವರ ಕೃಷ್ಣ ಮುಖ್ಯ ವಿಷಯವಾಗಿ ಮತ್ತಾಯಿನ ಸುಖಾರ್ಥಯ ಉದ್ದೇಶಕ್ಕೂ ತಂಡುಬರುತ್ತದೆ. ಆತನ ಜನನದ ನಂತರ, ಹೆಚ್ಚಿಂದಿನಿಗೆ ಯೇಸು ಎಂದು ಹೇಸಲಿಡಬೇಕು, ಯಾಕೆಂದರೆ “ಆತನು ತನ್ನ ಜನರನ್ನು ಅವರ ಹಾಜದಿಂದ ಜಡಿಸುವನು” (1:21). ತನ್ನ ನೇವೆಯಲ್ಲ, ಯೇಸು ತನ್ನ ಶಾಂತುಗಳನ್ನು ಆತನಿಗೆ ನಿಜವಾದ ವಿಶ್ವಾಸಿಯನ್ನು ಹೊಂದಲು ತರೆಸಿಳಿಡಿದನು (11:28-30). ತನ್ನ ನಿಯೋಜದ ಉದ್ದೇಶವನ್ನು ಹೇಳುವಾಗ, ಆತನು ತಾನು “ತನ್ನ ಘಾಣವನ್ನು ತಂಡುಕೊಡುವದಕ್ಕಾಗಿ ಬಂದಿದ್ದೇನೆ” ಎಂದು ಹೇಳಿದನು (20:28). ಅದಕ್ಕೂ ಹೆಚ್ಚಾಗಿ, ಆತನು ಕರ್ತವ್ಯ ಭೋಜನವನ್ನು ನಾನುಹಿಸಿದಾಗ, ಯೇಸು “ಅನೇಕರ ಹಾಗರೆ ಕ್ಷಮಾಪಣೆಗಾಗಿ” ತನ್ನ ರಕ್ತಪು ನುಲನಲ್ಲಿಡುವದು ಎಂದು ಹೇಳಿದನು (26:28).

ಪಜನಗಳು 37-39. ನಿಂತೆವಂತರು - ತಮ್ಮ ನ ತಮ್ಮಾಯಿಗಳಾಗಿ ತೆರಂಣಿಸಲ್ಪಟ್ಟವರು - ವಿಜಾರಣೆ ಮಾಡಿದರು. “ನಾನುಭಾ, ಯಾವಾಗ ನಿನಗೆ [ಅವೆಲ್ಲವುಗಳನ್ನು ಮಾಡಿದೆವು]?” ಎಂದು ಕೇಳಿದರು. ಈ ಪ್ರಶ್ನೆಯು ವಿಶೇಷವಾಗಿ ಯಾರು ಕರ್ತವ್ಯನ್ನು ಮಾಂಂಧಾರಿಯಾಗಿ ನೋಡಲಿಲ್ಲವೋ ಅವರಿಗೆ ನಾಮಂಜನವಾಗಿದೆ.

ಹಸಿವನ್ನು ಕೃತ್ಯಾಹಿಸಿನಲ್ಲ, ಹಸಿದಿದೆನ್ನು ನಿರ್ಧಿಕೆಯನ್ನು ಮತ್ತು ಬೈತ್ತಿಲಿಯನ್ನು ಮಜ್ಜಲು ಮಾನವ ಕರುಣೆಯ ಮಾಲ ಕಾರ್ಯಗಳಾಗಿವೆ (ಯೋಹಬನು 22:6, 7; ಜ್ಞಾನೋಳಕ್ತಿ 25:21; ಯೋಹಾಯ 5:8; 7; ಯೀಹಾಜೀಲ 18:7, 16; ಮತ್ತಾಯ 10:42; ಮಾತರ್ 9:41; ದೇಲಮಾಪುರ 12:20; ಯಾಕೋಬ 2:15, 16). “ಬೈತ್ತಿಲೆ” (gummos) ಎನ್ನುವ ಗ್ರೀಕ್ ಹದ ಇದು “ಗರಡಿ ಮನೆ” ಎಂಬ ಹದಕ್ಕೆ ಸಂಬಂಧಿಸಿದ್ದಾಗಿದೆ. ಗ್ರೀಕ್ ರು ನಾಂತರದಾಯಿಕವಾಗಿ ನಗ್ನರಾಗಿ ವಾಯಾದು ಮಾಡುತ್ತಿದ್ದರು. ಹೊನ ಒಡಂಬಡಿಕೆಯಲ್ಲಿ gummos ಎಂದರೆ “ಹೊಂಡುಕೊಳ್ಳಿದೆ, ಬೈತ್ತಿಲೆ” (ಮಾತರ್ 14:52). “ನಾಕಷ್ಟ ವಸ್ತು ಧರಿಸಿದೆ ಇರುವದು ನ್ನಲ್ಲಿ ವಸ್ತು ಧರಿಸುವದು” (ಯಾಕೋಬ 2:15), ಅಥವಾ “ಹೊರಂಗಿ ಇಲ್ಲದೇ ಹಸುರವಾಗಿ ವಸ್ತು ಧರಿಸುವದು” (ಯೋಹಾನ 21:7).³⁸ ಈ ನಸ್ಸಿವೆಂಬದಲ್ಲಿ ಬಹುಶಃ ಈ ಹದಪು ನಾಕಷ್ಟ ಬಟ್ಟಿ ಧರಿಸಿದೇ ಇರುವವರನ್ನು ನೂಡಿಸುತ್ತದೆ: ಒಬ್ಬರೆ ಧರಿಸಿದೆ ಇರುವವರನ್ನು ನಂಧಿಸುವದು ಬಿರಜ.

ಅಜರಿಜತಲಿಗೆ ಆದರಾತಿಷ್ಟೆವನ್ನು ನಿಂದುವದು ಪ್ರಾಜೀನ ಲೋಕದಲ್ಲಿ ನಾಮಾನ್ಯ ನೊಜನ್ಯವಾಗಿತ್ತು (ಆದಿಕಾಂಡ 18:1-8; ನಾಯಾಯಾಪಕರು 9:16-21; ಯೋಹಬನು 31:32; ಅಪ್ರೋಣಲರ ಕೃತ್ಯಗಳ 10:23; 1 ತಿಫಾಥಿ 5:10; ಇತ್ಯಾಯ 13:2; 3 ಯೋಹಾನ 5). ಗ್ರೀಕ್ -

ರೋಮನ್‌ನಂತಹ ತಿಯ ಪ್ರಭಾವದಿಂದಾಗಿ ಮತ್ತು ಹೊರದೆಳಗಳಿಗೆ ತಯಾಣ ಮಾಡುವದಕ್ಕೆ ಶ್ರಾಮವ್ಯಕ್ತಿ ಹಾಲೆಸ್ತಿನ ದೇಶದಲ್ಲಿ ಹೆಚ್ಚು ಅತಿಥಿಗೃಹಗಳಿಗೆ ಕಾರಣವಾಯಿತು. ಆದಾಗ್ಯಾ, ಇಪ್ಪಗಳ ತಮ್ಮ ಕುಬ್ಜಾತಿಂದಾಗಿ ಜಿರಹಲಿಕಿತವಾಗಿದ್ದವು,³⁹ ಇವು ನಾಂಕೆಂಪಿತವಾಗಿ ಯೇಹಳ್ಳಿಯಲ್ಲಿಂದ ಮತ್ತು ಕೈಸ್ತಲಿಂದ ಒಂದೇ ಲೀತಿಯಾಗಿ ದೂರವಿರಸಲ್ಪಟ್ಟಿದ್ದವು.⁴⁰ ಯೇನು ಅಪ್ರೋನ್ತಲರನ್ನು ಖಿತಯಾಗಿ ಸಿಯೋನದಲ್ಲಿ ಹೊರಗೆ ಕಳುಹಿಸುವಾಗ, ಅವನು ಅವರಿಗೆ ಅತಿಥಿಗೃಹಗಳಲ್ಲಿ ಇಂದುಕೊಳ್ಳಲು ಹೇಳುತ್ತಿರಲ್ಲ, ಬದಲಾಗಿ ಏರು ಬೆಟ್ಟ ನಿಡುವ ಪ್ರತಿಯೊಂದು ಹಟ್ಟಣ/ಹಜ್ಜಾಯಾಗಿ ಯೋಗ್ಯರಾಗಿರುವ ವ್ಯಕ್ತಿಯನ್ನು ಹುಡುಕಿ ಅವರ ಮನೆಯಾಗಿ ಇಂದುಕೊಳ್ಳಲು ಹೇಳಿದನು (10:11).

ರೋಗದಲ್ಲಿ ಜಿದ್ದಿರುವವರನ್ನು ಬೇಟಿಯಾಗುವದು, ಬಿದುವೆಯರನ್ನು ಅನಾಧಿರನ್ನು ನಹ ನಂದಿನನುವದು (ಯಾಕೋಬು 1:27), ಇನ್ನೆಂದು ಲೀತಿಯಾಗಿ ಕರುಣೆಯ ಕೃತ್ಯವಾಗಿದೆ. ಯಾಕೋಬನು ರೋಗದ ನಸ್ತಿವೇಳದಲ್ಲಿಯಾಗ ಕೈಸ್ತನು ನಭೆಯ ಹಿಂತಿರನ್ನು ಕರೆಯಬೇಕೆಂಬ ದ್ರೋಣವನ್ನು ಹೊಂದಿದ್ದನು. ಅವರು ಅವನಿಗಾಗಿ ಶ್ರಾಫಿನನುವರು ಮತ್ತು ಎಣ್ಣೆಯನ್ನು ಹಜ್ಜಿ ಅಭಜೆತಿನುವರು ಇದು ಸ್ವಾಫ್ತತೆಯ (ಬಹುಶಃ ನಹಾಯಕವಾಗಿರುವ) ನಂಕೆಂಪವಾಗಿದೆ (ಯಾಕೋಬು 5:14).

ಸರೆಮನೆಯಾಗಿದ್ದವರು ಬಿಶ್ವಾಸಿಗಳು ಅನಾಯಾಯವಾಗಿ ಬಂಧನದಲ್ಲಿದ್ದವರು (ಅಜ್ಞಯ 13:3). ಈ ಬಂಧಗಳಿಗೆ ಕರುಣೆಯನ್ನು ತೋರಲು ಒಬ್ಬನು ತನ್ನ ಸ್ವರ್ಗಾರವ ಮತ್ತು ನಾಷಿತಂತ್ಯವನ್ನು ಅಪಾಯಿಸುತ್ತೇ ಇಡುಮಾಡಬೇಕಾಗುತ್ತದೆ. “ನರಹಣಿಯಿಂದ ಕಣ್ಣಲ್ಲಿಟ್ಟ ಕೈದಿಗಳನ್ನು ನಾಮಾನ್ಯ ಕೈದಿಗಳಿಂದ ದೃಷ್ಟಿನಲಾಗುತ್ತಿತ್ತು ಮತ್ತು ಅವರ ನಂಜಗತ್ತ ಸ್ತೋ ಹಿತರನ್ನು ನಹ ಕೀಳಾಗಿ ನೋಡಲಾಗುತ್ತಿತ್ತು - ಅವರೊಣಿಗೆ ಅಪರಾಧದಲ್ಲಿ ಭಾಗಿಗಳು ಎಂದು ನೋಡಲಾಗುತ್ತಿತ್ತು.”⁴¹ ಹೌಲನು ಸರೆಮನೆಯಾಗಿದ್ದವರು ಮತ್ತು ಗೃಹ ಬಂದನದಲ್ಲಿದ್ದಾಗ, ಅವನಿಗೆ ಅವನ ಅಗರ್ತ್ಯತೆಗಳಿಗಾಗಿ ಜಿಂತಿನುವ ಆಗಂತುಕರನ್ನು ಬೇಟಿಯಾಗಲು ಅನುಮತಿಯಾಗಿತ್ತು (ಅಪ್ರೋನ್ತಲರ ಕೃತ್ಯಗಳ 24:23; 28:30, 31).⁴²

ವಣಿ 40. ಅರನನು ಅವರ ತುಂಬಿಗೆ ಲುತ್ತಿರವಾಗಿ, ಈ ನನ್ನ ಸಹೋದರರಲ್ಲಿ ಕೇವಲ ಅಲ್ಲಾದವನೆಬಾಬ್ಬಿಗೆ ಏನೇನು ಮಾಡಿದಿರೋ ಅದನ್ನು ನಂತರೋ ಮಾಡಿ ಹಾಗಾಯಿತು ಎಂದು ನಿಂದಿಗೆ ನಿಷ್ಠವಾಗಿ ಹೇಳಿತ್ತೇನೆ ಅನ್ನುವನು. ಯೇನು ತನ್ನ ಶಿಷ್ಯರಿಗೆ, “ನಿಮ್ಮನ್ನು ನೇಲ ಸಿಕೊಳ್ಳುವವನು ನನ್ನನ್ನು ನೇಲಸಿಕೊಳ್ಳುವವನಾಗಿದ್ದಾನೆ; ನನ್ನನ್ನು ನೇಲಸಿಕೊಳ್ಳುವವನು ನನ್ನನ್ನು ಕಳುಹಿಸಿಕೊಳ್ಳುತ್ತನನ್ನೇ ನೇಲಸಿಕೊಳ್ಳುವವನಾಗಿದ್ದಾನೆ” ಎಂದು ಹೇಳಿದನು (10:40).

ಇಲ್ಲ “ಕೆ ನನ್ನ ಸಹೋದರರು” ಎಂಬ ವಾಕ್ಯಭಾಗವು ಕೈಸ್ತರನ್ನು ನೂಡಿಸುತ್ತದೆ ಎಂಬುದನ್ನು ತಿಂದುಕೊಳ್ಳಬೇಕು. ಯಾರು ಬಿಂದಿಯರಾಗಿರುತ್ತಾರೋ ಅವರು ಆತನ ಆತ್ಮೀಯ ಕುಟುಂಬವಾಗಿದ್ದಾರೆ ಎಂದು ಯೇನು ಒತ್ತು ನಿಡುತ್ತಾನೆ (12:49, 50; ಉಕ 8:21). ಕೈಸ್ತರು ಹರಷಿಸಿರಿಗಾಗಿ ವಿನೇನು ಮಾಡುತ್ತಾರೋ ಅವರು ಅದನ್ನು ಕ್ರಿಸ್ತನಿಗಾಗಿ ಮಾಡುತ್ತಾರೆ. ಒಬ್ಬನು ಕ್ರಿಸ್ತನ ನಿಜವಾದ ನೇರಕನೆಂದು ಸಿದ್ಧಪಡಿಸಲು ಕ್ರಿಸ್ತನ ದೇಹದ ಅವಶ್ಯಕತೆಗಳನ್ನು ಪೂರ್ವೀಕ್ಷಿದಾಗ ನಾಧ್ಯ (ಎಂಬೆಂದು 1:22, 23). ಇಲ್ಲ ಯೇನು ಕೇವಲ ದಾನ ಧರ್ಮದ ಕುಲತು ಮಾತನಾಡತ್ತಿಲ್ಲ. ಆತನು ನಿಜವಾಗಿ ತನ್ನ ಹಿಂಬಾಲಕರ ನೇವೆಯನ್ನು ಮಾಡಬೇಕಿಂದು ಹೇಳುತ್ತಾನೆ. ನಾವು ಯೇನುವಿನ ಮಾತುಗಳನ್ನು ಅರ್ಥಮಾಡಿಕೊಂಡಾಗ ನಾವು James Burton Coffman ರವರು ನೋಡಿದಂತೆ ನೋಡುತ್ತೇವೆ. “ಮನುಷ್ಯರು ಈ ನಭಿಗೆ ವಿನು ಮಾಡುತ್ತಾರೋ ಅದನ್ನು ಅವರು ನನಗೆ ಮಾಡಿದ್ದಾರೆ.”⁴³

ಯೇನು “ಕೇವಲ ಅಲ್ಲಾದವನಿಗೆ” ಎಂದು ಬಿವರಿನುವದರ ಮೂಲಕ ತನ್ನ ಹೇಳಿಕೆಯನ್ನು ನಮ್ಮಿನಿಸಿಕೊಂಡನು. ಯೇನುವಿನ ಪ್ರಧಾನ ಹಿಂಬಾಲಕರ ಕಡೆಗೆ

ಗಮನ ಹಳಿಸಲಾಗುತ್ತದೆ ಅದೇ ಸಮಯದಲ್ಲಿ ಕಡಿಮೆ ಪ್ರಭಾವಬಿರುವವರನ್ನು ಉದಾಹಿಸಿ ಮಾಡಲಾಗುತ್ತದೆ. ಬಹುಶಃ “ಅಲ್ಲೂರಾದವರು” ಮತ್ತಾಯಿನ ನುವಾರೆಯಲ್ಲಿ ಹಿಂದೆ ಉಲ್ಲೇಖನಲಾದ “ಜಿಕ್ಕಪರು” ಇದಕ್ಕೆ ಸಮಾಗಿದೆ (10:42; 18:6, 10, 14). ಯೇಸುವಿನ ಹಿಂಬಾಲಕರು ಅತನ ಕರುಣೆಯನ್ನು ಬಲಹಿಂನ್ನರು ಮತ್ತು ಅಧಿಕಾರಬಿಲ್ಲದವರಿಗೆ ತೋರಿಸಲು ಅನುಕರಣೆ ಮಾಡಬೇಕು (ನೋಡಿಲ 11:5; ಲಾಕ 4:18).

ವರ್ಜನ 41. ಈ ಹಂತದಲ್ಲಿ, ಅರನನು ತನ್ನ ಗಮನವನ್ನು ತನ್ನ ಎಡಗಡೆಯಲ್ಲಿರುವ ಕೆಟ್ಟಪರ (ಆಡುಗಳು) ಎಡಗಡೆಗೆ ತಿರುಗಿಸಿದನು. ಅವನು ಶಾಪ್ರಗ್ರಹಿಗೆ, ನನ್ನನ್ನು ಜಟ್ಟಿ ಜಿಲಿ ಎಂದು ಹೇಳಿದನು. “ದಂಡನೆಗೆ ಒಂದಾಗಾಗುವದು ಎಂದರೆ ದೇವರ ತನನ್ನತೆಯಿಂದ ದೂರವಾಗುವದು” (2 ಥೆನಲೊನಿಕ 1:9; NIV) ಅತನೊಂದಿಗೆ ಅನೇರ್ವನ್ಯತೆಯನ್ನು ತ್ವರಿತಿಬಂಧಿಸುವದು.

ಕೆಟ್ಟಪರ ಸಿಕ್ಕ ಬೆಂಕಿಯಲ್ಲಿ ಹಾಕಲ್ಪಿಡುವರು ಅದು, ನರಕ. “ಶಾಶ್ವತವಾದ” (aiōnios) ಎಂದರೆ “ಕೌನೆಯಲ್ಲಿದೆ, ಎಂದಿಗೂ ನಿಂತುಕೊಳ್ಳದ, ಶಾಶ್ವತವಾದ.”⁴⁴ ದೇವರ ಸಿಕ್ಕತ್ವವನ್ನು ಪರಿಸಲು ಅದೇ ಪದವನ್ನು ಉಪಯೋಗಿಸಿನಲಾಗಿದೆ (ರೋಮಾತ್ಯರ 16:26) ಮತ್ತು ಹಬಿತ್ತಾತ್ಮನ್ (ಇತ್ಯಾಯ 9:14). ಯೇಸುವಿನ ಚಾರ್ಚಾನವು ಸಮಗೆ ನರಕದ ಅವಧಿಯನ್ನು ಬಿಡುಗೊಳಿಸಲು ನಾಧ್ಯವಿಲ್ಲ ಮತ್ತು ತಪ್ಪಿಹೊಳೆದವರು ನಾಶವಾಗುತ್ತಾರೆ. Aiōnios ಸ್ವರ್ಗ ಮತ್ತು ನರಕ ಏರಡತ ಅವಧಿಯನ್ನು ಪರಿಸಲು ಉಪಯೋಗಿಸಿ ನಾಗಿದೆ (25:46). ಒಬ್ಬು ನರಕದ ಅವಧಿಯನ್ನು ಬಿಡುಗೊಳಿಸಿದರೆ ಅತನು ಸ್ವರ್ಗದ ಅವಧಿಯನ್ನು ನಹ ಬಿಡುಗೊಳಿಸಬೇಕು. ಅನೀತಿವಂತರು ನಿಂತಿವಂತರು ಎಷ್ಟು ಕಾಲದವರೆಗೆ ಸ್ವರ್ಗದಲ್ಲಿರುತ್ತಾರೋ ಅಷ್ಟು ಕಾಲದವರೆಗೆ ಮರಕದಲ್ಲಿರುತ್ತಾರೆ. ಯೇಸು ಹೇಳುತ್ತಾನೆ ಬೆಂಕಿ ನಂದಿಹೊಳೆಯದೆಯಲ್ಲ. ಅತನು ಹಿಂದೆ ನರಕ “ಆರದಿರುವ ಬೆಂಕಿ... ಅಲ್ಲಿರುವ ಹುಳು ನಾಯಿವದಿಲ್ಲ ಮತ್ತು ಬೆಂಕಿ ಆರುವದಿಲ್ಲ” (ಮಾರ್ಕ 9:43, 48). ನರಕದ ಕುಲತು ಹೇಳಿನ ಮಾಹಿತಿಗಾಗಿ (ನೋಡಿಲ 5:22; 13:40-42ರ ಮೇಂದನ ವ್ಯಾಖ್ಯಾನ).

ಸಿದ್ಧಮಾಡಿಲ (hetoimazō) ಎಂಬ ಕ್ರಿಯಾಂಕದ ವರ್ಜನ 34ರಿಂದ ಪುನರಾವರ್ತಿಸಲಾಗಿದೆ, ಇದು ರಾಜ್ಯಪ್ರ ನಿಂತಿವಂತಿಗಾಗಿ “ಸಿದ್ಧವಾಗಿದೆ” ಎಂದು ಅಥವ ನಿಂತಿತ್ತದೆ. ಇಲ್ಲ ಹಿಂದೆಯ ಸ್ಥಳವು ನಹ ಸಿದ್ಧವಾಗಿದೆ” ಸ್ವಾತಾನಸಿಗೂ ಮತ್ತು ಅತನ ದೂರತಿಗೆ. ಅತನ ಶೈಷ್ಣಿ ಪ್ರಿತಿಯಂದಾಗಿ ದೇವರು ಮಾನವ ಕುಲವು ಆ ಭಯಿಂತರವಾದ ಯಾತನೆಯ ಸ್ಥಳಕ್ಕೆ ಹೊಗಬಾರದೆಂದು ಅವಶ್ಯಿಸಿರುವ ಎಲ್ಲವನ್ನು ಮಾಡಿದ್ದಾನೆ (ಯಾಹೋನ 3:16, 17, 36).

ವರ್ಜನಗಳ 42, 43. ದುಷ್ಪರು “ಹಲಿಖದ್ದ ಮತ್ತು ಕಳಂಕರಹಿತವಾದ” ಕೈನ್ತುತ್ತೆವನ್ನು ಅಭ್ಯಾಸ ಮಾಡುವದರಲ್ಲಿ ಅಲಕ್ಷತ್ತೆ ತೋರಿದಕ್ಕಾಗಿ ದಂಡನೆಗೆ ಒಂದಾಗಿದ್ದಾರೆ (ನೋಡಿಲ ಯಾಕೋಬ 1:27). ಅವರು ನಿಂತಿವಂತರು ನೇರೆ ಮಾಡಿದವರ ನೇರೆಯನ್ನು ಅವರು ಮಾಡಲಿಲ್ಲ; ಹಸಿದವರಿಗೆ, ಬಾಯಾಲಿದವರಿಗೆ, ಅಹಲಜಿತರ, ಬೆತ್ತಲೆಯಾಗಿರುವವರ, ರೋಗಿಗಳ ಮತ್ತು ನೇರೆಮನೆಯಲ್ಲಿರುವವರ ನೇರೆಯನ್ನು ಮಾಡಬೇಕು (25:35, 36). ಇವು ಕರ್ತವ್ಯಲೋಪದ ಹಾರುತ್ತಾರೆ ಅದೇಸಿದೆಪ್ರಗಳಲ್ಲ - ಉದಾಹರಣೆಗೆ, ವ್ಯಾಜಜಾರ, ಹಾದರತನ, ಕುಡಿಕರನ, ಸುಳ್ಳ, ಮತ್ತು ಕಳ್ಳತನ ಮಾಡುವದು (1 ಕೈಲಂಧ 6:9, 10).⁴⁵ “ಹಿಂಗಿರುವದಲಿಂದ ಒಳ್ಳೆ ದನ್ನ ಮಾಡಬೇಕೆಂದು ತಿಜದು ಅದನ್ನು ಮಾಡದೆ ಇರುವವನು ಹಾರಕ್ಕೊಳ್ಳಗಾಗಿದ್ದಾನೆ” ಎಂದು ಯಾಕೋಬನು ಬರೆದಿದ್ದಾನೆ (ಯಾಕೋಬ 4:17).

ವರ್ಜನ 44. ದಂಡನೆಯನ್ನು ಹೊಂದಿದವರು ಅರನನು ಮಾತುಗಳನ್ನು ಕೇಳಿದಾಗ, ಅವರು ಅತನನ್ನು ಹೇಳಿದರು. ನಾನ್ಯಾಮಿ ಯಾವಾಗ ನಿನ್ನನ್ನು ಕಂಡು [ಈ ಎಲ್ಲಾ ನಂಗತಿಗಳ ವಿಷಯದಲ್ಲ] ನಿಂತಿಗೆ ನೇರೆ ಮಾಡದೆ ಹೋದೆಪು? ಇದನ್ನು ನಂಂತಿತ್ತುಹೊಳಿಸಿದರೋ, ಈ ತತ್ವ ನಿಂತಿವಂತನೊಬ್ಬನು ಕೇಳಿದನೆಂದು ಕಾಣಿಸುತ್ತದೆ (25:37-39).

ವರ್ಜನ 45. ಅತನ ಹಿಂದಿನ ಉತ್ತರವನ್ನು ಇಟ್ಟಿಕೊಂಡು (25:40), ಅರನನು ಪ್ರತಿಕ್ರಿಯಿಸಿದನು, ಅವರಿಗೆ, ನಿಂತು ಈ ಕೆಳವ ಅಲ್ಲಾನಾದವರಲ್ಲಿ ಬಳ್ಳಿನಿಗೆ ವಿನೆನು ಮಾಡಬೇಕೆಂದಿರೋ, ಅದನ್ನು ನನಗೂ, ಮಾಡಬೇಕೆಂದಿರೋ ಅಂದನು. ಕರ್ತನ ದೇಹದ ನಾಧ್ಯಯನವ್ಯತಪಾದ ಅವಶ್ಯಕತೆಗಳನ್ನು ತುರ್ತು ಸುವರದರಲ್ಲಿ ಬಿಫಲರಾದರು ಅದು ಅತನ ನೇಮೆಯನ್ನು ಮಾಡುವದರಲ್ಲಿ ಬಿಫಲರಾದಂತೆ.

ನಮ್ಮ ಕರ್ತನು ಈ ನಾಮ್ಯದಲ್ಲಿ ಅವರ ದಂಡನೆಗೆ ಕಾರಣ ನಿಂತುವದರಲ್ಲಿ ಸ್ವಷ್ಟವಾಗಿದ್ದಾನೆ. ನಾವು ನಮ್ಮ ನತ್ಯಾಯ್ಯಣಿಗಳಂದಾಗಿ ರಕ್ಷಣೆಯನ್ನು ಹೊಂದಿಲ್ಲ, ಆದರೆ ಅವುಗಳಿಲ್ಲದೆ ನಾವು ರಕ್ಷಣೆಯನ್ನು ಹೊಂದಲು ನಾಧ್ಯಬಿಲ್ಲ. ನಮ್ಮ ನಂಜಕೆಯು ಯಥಾರ್ಥವಾಗಿದೆ ಎಂಬುದಕ್ಕೆ ಅವು ನಾಕ್ಷಯಾಗಿವೆ (ಯಾಕೆಳೆ 2:14-26).

ವರ್ಜನ 46. ಅರನನು ಮುಕ್ತಾಯಮಾಡಿದನು, ಇವರು ನಿತ್ಯಶಿಕ್ಷೆಗೂ ನಿತ್ಯವಂತರು ನಿತ್ಯಜೀವಕ್ರಾಂತಿಗಾಗಿದ್ದಾರು. ಹೊನ ಒಡಂಬಡಿಕೆಯಲ್ಲಿ ಇಲ್ಲ ಮಾತ್ರ “ನಿತ್ಯ ಶಿಕ್ಷೆ” ಎಂಬ ಹಡವು ಉಪಯೋಗಿಸಿನಲಾಗಿದೆ. A. T. Robertson ರವರು ಇದರ ಏರಡು ಹಂತದ ಅನುವಾದನ್ನು ಬರೆದಿದ್ದಾರೆ:

ನಿತ್ಯ ಶಿಕ್ಷೆ (kolasin aiōnion) kolasin ಎಂಬ ಶಬ್ದವು kalazō ಎನ್ನುವ ಪದದಿಂದ ಬಂದಿದೆ. ಅಂತಿಗಿನ ಅಧಿಕಾರ ಕತ್ತಲಿನು ಎಂದಾಗುತ್ತದೆ. ಆದ್ದರಿಂದ ಯಾರು ಅದನ್ನು ಬಹಳ ನಿರ್ಣಯಿಸಿ ಅಂತರ್ಭಾಗವನ್ನು ಉತ್ಪಾದಿಸಿ ಕತ್ತಲಿನುವದು ಎಂಬ ಅರ್ಥಕ್ಕಾಡುವರೋ ಅದು ಅಂತಿಮವಾಗಿ ಆಡುಗಳ ರಕ್ಷಣೆಗೆ ನಡೆನುತ್ತದೆ. ಅದು ದಂಡನೆಯ ಹೊರತಾಗಿ ಶಿನ್ತು ಬಂದುವಾಗಿರುತ್ತದೆ. Aristotle ಗುಳಿತಿಸಿದಂತೆ ಅಲ್ಲ ಬೀರೆ ಬೀರೆ ಇನ್ನಿತೆಗಳ mōria (ಪ್ರತಿಹಿಂಸೆ) ಮತ್ತು kolasis. ಮಧ್ಯದಲ್ಲಿ ಇವೆ. ಆದರೆ ಅದೇ ಗುಳಿವಾರ್ಜತವನ್ನು aiōnios [ನಿತ್ಯತ್ವ] kolasin [ಶಿಕ್ಷೆ] ಮತ್ತು zōēn [ಜೀವನ]ದೊಂದಿಗೆ ಉಪಯೋಗಿಸಿನಲಾಗಿದೆ. ಶಬ್ದಪ್ರಕ್ರಿಯಿಂದ kolasin ಶಬ್ದದ ವ್ಯಾಪ್ತಿಯನ್ನು ಜಕ್ಕಾಗಿ ಮಾಡಬಹುದು, ಅದೇ ಲಂತಿಯಾಗಿ ನಮಗೆ ಪಯಸಿಸಿ ಕಾಲ zōēn ನಮಗೆ ಇದೆ. ಯೀಂನುವಿನ ಮಾತಿನಲ್ಲಿ ಅತ್ಯಲ್ಪವಾದ ನೂಜನೆಗಳ ಇರುವದಿಲ್ಲ ಶಿಕ್ಷೆಯು ಅದು [ನಮವಾಗಿರುವದು] ನಿತ್ಯಜೀವಕ್ಕೆ ನಮವಾದದಲ್ಲ. ⁴⁶

ಇದಕ್ಕೆ ಬಿಭಿನ್ನವಾಗಿ ಶಿಕ್ಷೆಯನ್ನು ಹೊಂದಿದವರು, “ನಿತ್ಯ ಜೀವಿತದ್ವಾರಾ ನಿತ್ಯಜೀವಕ್ಕೆಯಂತೆ” ಈ ಹಡವು ನಹ ಹೊನ ಒಡಂಬಡಿಕೆಯಲ್ಲಿ ಮೇಲಂದ ಮೇಲೆ ಕಂಡುಬಂತ್ತದೆ, ಬಿಳೆಂಜವಾಗಿ ಯೋಹಾನನ್ ಬರಹದಲ್ಲಿ ಕಾಣಿಸುತ್ತದೆ.⁴⁷

ಘಾತಣೆ

ನಾಧ್ಯಯ ತೆಣಿಗನ ಕುರಿತು ಮಾಡು ನಾಮ್ಯಗಳು (ಅಧ್ಯಾಯ 25)

ಕೆಳಗಿನ ಮೂರು ಅಂಶಗಳನ್ನು ಅನುಸರಿಸಿ ಈ ಅಧ್ಯಾಯವನ್ನು ನಂಜಿತ್ತುಹೋಜನುವಾಗ ಒಂದು ಹಾರವನ್ನು ಸೀದ್ಧಪಡಿಸಬಹುದು: (1) ಬುದ್ಧಿವಂತರಾಗಿ (25:1-13); ನಂಜಗಳುರಾಗಿ (25:14-30); ಮತ್ತು ಸೀದ್ಧವಾಗಿ (25:31-46). David Stewart

ಹತ್ತು ಕನ್ಯೆಯರ ನಾಮ್ಯ (25:1-13)

ಯೀಂನು ಶೈಂಜ್ಯ ಬೀಳಿಧರಕನಾಗಿದ್ದಾನೆ. ಬುದ್ಧಿವಂತ ಮತ್ತು ಬುದ್ಧಿಯಲ್ಲದ ಕನ್ಯೆಯರ ಕಢಿಯು, ಯೀಂನುವಿನ ಎಲ್ಲಾ ನಾಮ್ಯಗಳಂತೆ, ಜೀವಿತಕ್ಕೆ ನಿಜವಾದ ಸಂದರ್ಭ ಮತ್ತು ಅರ್ಥಪೂರಣವಾದ ಉದ್ದೇಶವನ್ನು ಹೊಂದಿದ್ದಾಗಿದೆ.

ಮೊದಲನೆಯಾಗಿ, ನಾವು ಸಿದ್ಧರಾಗಿರಬೇಕು ಎಂದು ಬೋಧಿಸುತ್ತದೆ ಬೋಧಿಸುತ್ತದೆ (25:8). ಹರ್ಯದಲ್ಲಿ ಶ್ರಾಮವ್ಯವಾದ ವಚನವು “ಎಜ್ಞರವಾಗಿಲ್ಲ” ಅಥವಾ “ಕಾಯ್ದುಕೊಂಡಿ” (KJV). ಇದು ಭವಿಷ್ಯತ್ತಿನ ಬಿಜಾರವನ್ನು ಒಳಗೊಂಡಿದೆ.

ಈ ನಾಮ್ಯದಲ್ಲಿ ಇನ್ನೊಂದು ಬಿಜಾರ ನಾವು ಜೀವಿತದಲ್ಲಿ ಕೆಲವೊಂದು ಸಂಗತಿಗಳನ್ನು ನಾಲವಾಗಿ ತೆಗೆದುಕೊಳ್ಳಲು ನಾಧ್ಯವಿಲ್ಲ (25:9). ದೇವರೆಂದಿಗೆ ಸಲಯಾದ ಸಂಬಂಧ ನಾವು ಅಥವಾ ನಾಲವಾಗಿ ಹಡೆದುಕೊಳ್ಳಲು ನಾಧ್ಯವಿಲ್ಲ; ಅದನ್ನು ನಾವು ನಮ್ಮ ಸ್ವಂತ ನಾಮಧ್ಯದಿಂದ ಬೇಕೆಸಿಕೊಳ್ಳಬೇಕು. ಬುಧಿವಂತ ಕನ್ನಿಕೆಯರು ಬುಧಿಯಲ್ಲದ ಕನ್ನಿಕೆಯರಾಂದಿಗೆ ಎಷ್ಟೆಯನ್ನು ಹಂಜಕೊಳ್ಳಲು ಸಿರಾಕ್ರಿಸಿದ್ದನ್ನು ದೂರಲು ನಾಧ್ಯವಿಲ್ಲ. ಈ ವಿಷಯದಲ್ಲಿ ಅವರ ಬಿವೇಜನೆಯ ಉತ್ತಮವಾಗಿತ್ತು.

ಈ ಹರ್ಯದಲ್ಲಿ ಕಂಡುಬರುವ ಕೊನೆಯ ಬಿಜಾರ, ಒಮ್ಮೆ ಕಂತೆದುಕೊಂಡದ್ದನ್ನು ಮತ್ತೆ ಹಡೆದುಕೊಳ್ಳಲು ನಾಧ್ಯವಿಲ್ಲ (25:10-13). ಅವಕಾಶಗಳು ಒಂದಕ್ಕಿಂತ ಹೆಚ್ಚು ಬಾಲ ದೂರೆಯಬಹುದು ಅದರ ಕೆಲವೊಂದು ಹಂಡದಲ್ಲಿ ಅದೇ ಕೊನೆಯಾಗಿರಬಹುದು. ನಾವು ನಮ್ಮ ಅವಕಾಶಗಳು ತಪ್ಪಿಹೋಗುವದಕ್ಕೆ ಅನುಮತಿಸಬಾರದು.

ಕೈಸ್ತರ ನಿಯೋಗ (25:1-13)

ಕೆಲವೊಂದು ಸಂಭರಣಿಗಳಲ್ಲ, ಯೀನು ತನ್ನನ್ನು ತಾನು ಮದಾಂಗಸಿಗೆ ಹೊಳಿಸಿ ತೊಂದಿದ್ದೂನೆ (9:15; 25:1; ಯೋಗಾನ 3:29). ನಮ್ಮನ್ನು ನಾವು ಆತನ ಸೇವಕರಾಗಿ ದೃಷ್ಟಿಸಿಕೊಳ್ಳುವದಾದರೆ, ಆತನ ಬರೋಣಕ್ಕಾಗಿ ಕಾಯ್ದುರವಾಗ ನಾವು ಸಿದ್ಧಹಿನಲು ನಮಗೆ ನೇಬಿಸಿದ ಕಾರ್ಯ ಯಾವುದು? ನಮ್ಮ ಕಾರ್ಯವನ್ನು ಗುರುತಿಸಿಕೊಳ್ಳಣ ಮತ್ತು ಅದನ್ನು ಪ್ರೀತಿಯಂದ, ವಿಧೇಯತೆಯಂದ ಮತ್ತು ನಂಜಕೆಯಂದ ಸರವೇಲನೊಣಣ.

ಕೈಸ್ತರಿಗೆ ಯೀನುಬಿನ ಸಿಯೋಗ ಒಂದು ಆಧ್ಯತೆಯಾಗಿದೆ: ಇದಕ್ಕೆ ನಮಾನವಾದದ್ದು ಅಥವಾ ಅದನ್ನು ದಾಖಹೋಗುವಂಥದ್ದು ಯಾವುದು ಇಲ್ಲ. ಆತನು ನುವಾತೆಯನ್ನು ಸೃಷ್ಟಿನಲು ತನ್ನ ಜೀವ ಮತ್ತು ರಕ್ತವನ್ನು ಸುಲನ್ನಿತಿರುವ ಹಾಗೆ ನಮ್ಮನ್ನು ನಾವು ಅದನ್ನು ಪ್ರತಿರಹಿಸುವಳಿ ಅಹಿಸಿಕೊಳ್ಳಬೇಕು. ಯೀನು ಹರೋಹಕಾರಗಳಲ್ಲ ಸಿರತನಾಗಿದ್ದನು, ಅದರ ಇದು ಆತನ ಸಿಯೋಗದ ಮುಖ್ಯ ಉದ್ದೇಶವಾಗಿರಲಿಲ್ಲ. ಆತನು “ತಪ್ಪಿಹೋದವರನ್ನು ಹುಡುಕಿ ರಕ್ಷಿಸುವದಕ್ಕಾಗಿ ಬಂದನು” (ಲಾಕ 19:10).

ಕೈಸ್ತರಿಗೆ ಯೀನುಬಿನ ಸಿಯೋಗ ಕಾರ್ಯರೂಹಣದಲ್ಲಿ ತರುವಂತದ್ದಾಗಿದೆ: ಆತನ ಮಾತುಗಳು ಆತನು ತನ್ನ ಮಹತ್ವರ ಯೋಜನೆಯನ್ನು ಹೇಗೆ ನೆರವೇಲನುತ್ತಾನೆ ಎಂಬ ರೂಪರೇಳಿಯನ್ನು ನಿರ್ಣಯಿಸಿದೆ. ನಾವು: (1) “ಎಲ್ಲಾ ಜನಾಗಂಗಜಗೆ” ಸುವಾತೆಯನ್ನು ನಾರಬೇಕು (28:19), (2) ಹೊನ ಬಿಳ್ಳಿಗಳಿಗೆ ಜ್ಞಾನಕೊಡಬೇಕು, “ಯೀನು ಅಜ್ಞಾಹಿಸಿದ್ದನ್ನೇಲ್ಲ ಕೈಸ್ತೊಂಡು ನಡೆಯವಂತೆ ಅವರಿಗೆ ಬೋಧಿಸಬೇಕು” (28:20), ಮತ್ತು (3) ಕೃತಿಯಂದು ದೇವ ಜನರ ನಭೆಯಲ್ಲ ನಾಯಕರನ್ನು ಸಿದ್ಧಮಾಡಬೇಕು. ಅಪೋಸ್ತಲರ ಕೃತ್ಯ ಸಭೆಯ ಕಟ್ಟಡ ಅಥವಾ ಸಂಬಂಧವನ್ನು ಹಡೆದುಕೊಳ್ಳುವ ನ್ಯಾಸಿಕ ಉಪದೇಶಕರ ಕುಲತಾಗಿ ಏನನ್ನು ಹೇಳುವದಿಲ್ಲ, ಅದರ ಅದು ನಭೆಯಲ್ಲ ಹಿಂತಿರನ್ನು ನೇಬಿಸುವದರ ಕುಲತು ಮಾತನಾಡುತ್ತವೆ (ಅಪೋಸ್ತಲರ ಕೃತ್ಯಗಳ 14:23), “ಆವೋಧೆಯರನ್ನು” ಸೃಷ್ಟಿಸುವದು (ಅಪೋಸ್ತಲರ ಕೃತ್ಯಗಳ 16:1-3), ಮತ್ತು ಮಿಶನರಿಗಳನ್ನು ಕಳುಹಿಸುವದು (ಅಪೋಸ್ತಲರ ಕೃತ್ಯಗಳ 13:1-3).

ಕೈಸ್ತರಿಗೆ ಯೀನುಬಿನ ಸಿಯೋಗ ಒಂದು ಹಲವಾರ್ಥವಿರುವ ವಚನವಾಗಿದೆ. ಯಾರೇಬಿಂದು ಅದನ್ನು ನುಫಾಲನಲು ನಾಧ್ಯವಿಲ್ಲ. ಯೀನು ತನ್ನ ಯೋಜನೆಯನ್ನು ತನ್ನ ನಭಿಗೆ ನಿರ್ಣಯಾಗ ಅದು ಹಲವಾರ್ಥವಾದ ವಚನವಾಗಿದೆ ಮತ್ತು ಅದು ಕೈಸ್ತ ಯುಗದ ಉದ್ದಕ್ಕೂ ಆತನ ಹಿಂಬಾಲಕರಿಗೆ

ಪಲಿಪ್ರೋಣ ವಾದದ್ದು. ಯೀಂನುಬಿನ ಮಹತ್ತರ ಯೋಜನೆ ಬಿಶನಲಿಗಳಿಗೆ ವಿನೇನು ಬೆಳಕೋಳ ಹಿಂಬಾಲಕಲಗೆ ಪಲಿಪ್ರೋಣವಾದದ್ದು. ಯೀಂನುಬಿನ ಮಹತ್ತರ ಯೋಜನೆ ಬಿಶನಲಿಗಳಿಗೆ ವಿನೇನು ಬೆಳಕೋಳ ಅದೆಲ್ಲವನ್ನು ಒಳಗೊಂಡಿದೆ. ಕಿಷ್ಯು ಜೀವಿತ ರೂಪದಲ್ಲ. ಯೀಂನು ಖೂರಂಭಿಸಿದ ಮತ್ತು ನಮಗೆ ನಿಂಡಿದ ನಿಯೋಜನೆ ಸ್ಥಾಪಿತಾಗಿದ್ದು. ನಾವು ಆತನ ಯೋಜನೆಯನ್ನು ಕಾರ್ಯರೂಪದಲ್ಲ ತರುವದಾದರೆ, ಆತನು ನಮ್ಮ ಮಾತುಗಳಿಗೆ ಮತ್ತು ಕಾರ್ಯಗಳಿಗೆ ಶಿಶಿವಾದವನ್ನು ನಿಡುತ್ತಾನೆ.

ಕೈಸ್ತರಿಗೆ ಯೀಂನುಬಿನ ಸಿಯೋಜ ಶಾಖ್ಯತಾಗಿದೆ. ಆತನ ಯೋಜನೆಯ ಭಾಲೋಕದ ಎಲ್ಲಾ ನಮಯಗಳಿಗಿಂತ ಹೊದಲು ಇರಬೇಕಾದ ಸ್ಥಳದಲ್ಲದೆ. ಯೀಂನು ಹೇಳಿದ್ದು, “ನಾನು ಸದಾಕಾಲ ನಿವ್ರಾಂದಿದಿದ್ದೇನೆ, ಯುಗದ ಸಮಾಷ್ಟಿಯವರೆಗೆ” (28:20). ಆತನು ತಿರುಗಿ ಬರುವವರೆಗೆ, ಸುವಾರ್ತೆಯನ್ನು ನಾರುವ, ಹೊನ ವಿಶ್ವಾಸಿಗಳನ್ನು ಫೋಟಿಸುವ ಮತ್ತು ಈ ಲೋಕದಲ್ಲ ಮಹತ್ತರ ಕಾರ್ಯವನ್ನು ಮಾಡಲು ಖೂಪಾಣಿಕ ಹಿಂಬಾಲಕರನ್ನು ಸಿದ್ಧಪಡಿಸುವ ಕಾರ್ಯವನ್ನು ಮುಂದುವರೆನೋಣ.

Eddie Cloer

“ಎಜ್ಜರಣಾಗಿಯ” (25:13)

ಒಂದು ಚೇತಿ ಯೀಂನು ತಾನು ಬರುವ ನಿದಿಷ್ಟವಾದ ಸಮಯವನ್ನು ನಮಗೆ ತಿಜಿಸಿದ್ದರೆ, ಯಾರು ಸಿದ್ಧರಾಗಿರುತ್ತಿರಲ್ಲ? ಎತ್ತಳ್ಳು ಜನರು ಬರುವ ಸ್ವಲ್ಪ ನಮಯ ಮುಂಚಿತವರೆಗೆ ಹಾಪಮಯವಾದ ಜೀವಿತವನ್ನು ನಡೆಸಲು ಶಯಿಸ್ತಿಸುತ್ತಿದ್ದರು ಮತ್ತು ಆತನು ಬರುವದಕ್ಕಿಂತ ಸ್ವಲ್ಪ ನಮಯ ಮುಂಚಿತವನ್ನು ಬದಲಾಯಿಸಿಕೊಳ್ಳುತ್ತಿದ್ದರು? ಯೀಂನು ಯಾವಾಗ ಬರುತ್ತಾನೆ ಎಂಬುದು ನಮಗೆ ಗೊತ್ತಿಲ್ಲದ ಇರುವದಲಿಂದ ನಾವು ಯಾವಾಗಲು ಸಿದ್ಧರಾಗಿರಬೇಕು. ಯೀಂನುಬಿನ ಮಾತುಗಳಿಗೆ ಹೇಳುವದಾದರೆ, ನಾವು “ಕಾಯ್ಯಾರಬೇಕು ಮತ್ತು ನಾವು ಶೋಧನೆಯಲ್ಲ ಜೀವಿತದಂತೆ ಖೂಫಿನುತ್ತಿರಬೇಕು” (26:41). ಇದರ ಅರ್ಥ ನಾವು ಮೈಗಳ್ಯರಂತೆ ಕಾಯ್ದು ಹರಲೋಕದೆಡೆಗೆ ದೃಷ್ಟಿಸುತ್ತಾ ತರ್ಕನ ಬರೇಣಕ್ಕಾಗಿ ಕಾಯುತ್ತಾ ಕುಳಿತುಕೊಳ್ಳಬೇಕಂದೋ? ಯೀಂನುಬಿನ ಕೆಲವರು ಹೀಗೆ ಮಾಡುತ್ತಾರೆ ಎಂಬುದು ತಿಜಿದಿತ್ತ. ಇದು ನಂಭಬಿಸುವದನ್ನು ತಡೆಯಲು. ಆತನು ತಲಾಂತುಗಳ ನಾಮ್ಯವನ್ನು ನಿಂಡಿದ್ದಾನೆ.

ತಲಾಂತುಗಳ ನಾಮ್ಯ: (25:14-30)

ತಲಾಂತುಗಳ ನಾಮ್ಯ ತರ್ಕನ ಬರೇಣದ ಕುಲತಾದ ತಪ್ಪುತೆಷುವಳಿಕೆಯನ್ನು ಸ್ವಾಷಿಕರಿಸುತ್ತದೆ. ಕೆಲವು ಆದಿ ಕೈಸ್ತರಿ ಆತನು ಹರಲೋಕಕ್ಕೆ ಏರಿಕೊಂಡ ಮೇಲೆ ತರ್ಕನು ಬೇಗನೆ ಬರಲಾಯಿಸ್ತಾನೆ ಎಂಬುದನ್ನು ನಂಜಿದ್ದರು. ಅವರು ಕೆಲ, ಮಾಡುವದನ್ನು ಜಟ್ಟಿಜಟ್ಟಿದ್ದರು ಮತ್ತು ಈ ಲೋಕದ ವಿಷಯಗಳಾಗಿ ಜಿಂಟಿಸುವದನ್ನು ಜಟ್ಟು ನಿರಂತರವಾಗಿ ತಮ್ಮ ಸಮಯವನ್ನು ಖೂಫಿಸಿ, ಅರ್ಥಯನ ಮತ್ತು ಧಾರ್ಯದಲ್ಲ ಕಳೆಯಿತ್ತಿದ್ದರು. ತಲಾಂತುಗಳ ನಾಮ್ಯ ಈ ಲೀಟಿಯ ವರ್ತನೆ ನಂಭಿಂಜನವಾದದಲ್ಲ ಎಂದು ತೋಲಿಸುತ್ತದೆ.

ತಿಂಡು “ತಲಾಂತು” (25:14-30)

“ತಲಾಂತು” ಎಂಬ ಹದದ “ನಾಮಧ್ಯ, ಕೌಶಲ್ಯ ಅರ್ಥವಾಗಿದೆ. ಒಬ್ಬ ವ್ಯಕ್ತಿ ಹೊಂದಿರುವ “ನಾಮಧ್ಯ” ಆತನ ನಾಮಭಾಬಿಕ ಅರ್ಹತೆ ಮತ್ತು ವ್ಯಕ್ತಿತ್ವವನ್ನು ಹಲಗಣಿಸುತ್ತದೆ. ನಾವು ನಂಗಿತದ ನಾಮಧ್ಯ ಯಾಂತ್ರಿಕತೆಯ ಯೋಗ್ಯತೆ ಅರ್ಥವಾಗಿತದ ಕೌಶಲ್ಯ ಹೊಂದಿಕೊಂಡಿರಬಹುದು. ನಮಗೆ ಒಂದೇ ಲೀಟಿಯ ನಾಮಧ್ಯ ಇರುವದಲ್ಲ ಎಂದು ದೇವರಿಗೆ ತಿಜಿದದೆ, ಯಾಕೆಂದರೆ ಆತನು ನಮ್ಮನ್ನು ವಿಧಬಿಧವಾಗಿ

ಸೃಷ್ಟಿಹಿದ್ಯಾನೆ (ನೋಡಿಲ 1 ಕೊಲಂಫ 12:12-31). ತ್ರಿಯೋಬ್ಜ ಅಳು ಬೀರೆ ಬೀರೆ ಲಿಪಿಯಲ್ಲ ಹೊಂದಿಕೊಂಡರು ಅದರೆ ಯಾರೋಬ್ಜರು ಜಡಲ್ಪಡಲ್ಲ. ತಲಾಂತು ಇರದೇ ಇರುವ ಸದಸ್ಯರು ದೇವರ ರಾಜ್ಯದಲ್ಲ ಇಲ್ಲ. ನಮ್ಮುಳ್ಳ ಪ್ರತಿಯೋಬ್ಜನು ತನ್ನ ತಲಾಂತನ್ನು ಹುಡುಕಬೇಕು ಮತ್ತು ಉಪಯೋಗಿಸಬೇಕು - ಇಲ್ಲವಾದರೆ ಅವನು ಅದನ್ನು ಕೆಂದುಕೊಳ್ಳುತ್ತಾನೆ.

ನಾಮ್ಯದಲ್ಲ ನಿಂಡಿರುವ ಹಣ ಯಾಜಮಾನಸಿಗೆ ಈ ಅಳಂತ ಮೇಲಿಂದ್ದು ಗೌರವ, ವಿಶ್ವಾಸ ಅಥವಾ ಶ್ರೀಮಿಯ ಶ್ರೀಚಿಗೆ ಗಣನೆಗೆ ಬರುವದಿಲ್ಲ, ಅದು ಕೇವಲ ಅವರ ಚಯಕ್ಕಿರುತ್ತಾ ನಾಮ್ಯದಲ್ಲಿ ಮಾತ್ರ ಅತನು ಮೂರನೆ ವ್ಯಕ್ತಿಗಿಂತ ಹೊದಗಣ ಇಜ್ಞಾರ ಮೇಲೆ ವಿಶ್ವಾಸವನ್ನಿಂದಿರುತ್ತಾನೆ? ಇಲ್ಲ, ಅತನು ಅವರ ನಂತರೂ ನಾಮ್ಯದ ಮೇಲೆ ವಿಶ್ವಾಸವನ್ನಿಂದಿರುತ್ತಾನೆ ಮತ್ತು ಪ್ರತಿಯೋಬ್ಜಿಗಳ ಅವರು ಸಿವಾಹಿನಬಹುದಾದ ಜವಾಬ್ದಾರಿಯನ್ನು ನಿಂಡಿದ್ದಾರು. ದೇವರು ನಾವೆಲ್ಲರು ನಮಾನರೂಪದಲ್ಲ ಯಶಸ್ವಿಯಾಗಬೇಕೆಂದು ಬಯನುವದಿಲ್ಲ, ಆದರೆ ಅತನು ನಾವೆಲ್ಲರು ನಂಜಗಣ್ತರಾಗಿರಬೇಕೆಂದು ನಿಲಂಜಿಸುತ್ತಾನೆ.

ನಾಯಯತೀಣಿನ ಘೃತ್ಯ (25:31-46)

ನಾಯಯ ತೀಣಿನ ದಿನದ ದೃಷ್ಟಿಯನ್ನು ಹಲಗಣಿಸಿಲಿ: (1) ಶ್ರೀಷ್ಟ ಎಲ್ಲ ಕಾಲದಲ್ಲಾ ನಾಯಯಾಧಿಲ್ಲ ಅಲ್ಲ ಉಪಸ್ಥಿತಿಸಿದ್ದಾನೆ (25:31); (2) ಎಲ್ಲ ಕಾಲದಲ್ಲಾ ಇರುವ ದೊಡ್ಡ ಜಿನಸಂಪರ್ಕ ಅಲ್ಲ ನೆರೆದುಬಂದಿರುತ್ತದೆ (25:32); (3) ಎಂದಿಗೂ ಬರೆಯದೇ ಇರುವ ಶ್ರೀಷ್ಟವಾದ ಪ್ರಸ್ತರ ಅಲ್ಲ ತರೆದಿಡಲ್ಪಟ್ಟಿರುತ್ತದೆ (ತ್ರುಕಂಜ 20:12); (4) ಎಂದಿಗೂ ನಡೆಯದ ಪ್ರತ್ಯೇಕಿಸುವ ಶ್ರೀಷ್ಟ ಕಾಯ್ ಅಲ್ಲ ನಡೆಯುತ್ತದೆ (25:32, 33); ಮತ್ತು (5) ಎಂದಿಗೂ ನಿಂಡದ ತೀಣ್ಯ ಅಲ್ಲ ನಿಂಡಲಾಗುತ್ತದೆ (25:34, 41, 46).⁴⁸

ಮಹಾ ಧಾರ್ಮಿಕ ನಮ್ಮೆಂತ ಅವರಿಂದ ಯಾರೋಬ್ಜನು ಅನುಷಣಿತಿಯಲ್ಲಿರುವದಿಲ

(25:31-46)

ಜನರು ಆರಾಧನೆಗೆ ತಪ್ಪಿಸಿಕೊಳ್ಳಲು ಅನೇಕ ಕಾರಣಗಳನ್ನು ಹುಡುಕುತ್ತಾರೆ, ಮತ್ತಾಯ 25:31-46ರಲ್ಲ ಜಿತಿಸಿದ ದೊಡ್ಡ ಮಹಾ ಧಾರ್ಮಿಕ ಸಭೆಗೆ ತಪ್ಪಿಸಿಕೊಳ್ಳುವ ಯಾವ ಕಾರಣಗಳನ್ನು ಹೇಳಲು ನಾಧ್ಯವಿಲ್ಲ (ನೋಡಿಲ ಯೋಹಾನ 12:48; ರೇಖಮಾತ್ರ 14:12; 2 ಕೊಲಂಫ 5:10). ಲೋಕದಲ್ಲ ಎಲ್ಲ ಕಾಲದಲ್ಲಾ ಜಿಬಿಸಿದ್ದ ಜನರು ಹಾಜಿಲಿರುತ್ತಾರೆ.

ಯೇನು ತನ್ನ ಮಹಿಮೆಯ ಸಿಂಹಾಸನದ ಮೇಲೆ ಕುಜತುಕೊಳ್ಳುತ್ತಾನೆ, ದೇವರೂತರು ಸುತ್ತಲು ಆವಳಿಸಿರುತ್ತಾರೆ (25:31). ಎಲ್ಲ ಜನಾಂಗದವರು ಅಲ್ಲ ಕಳಡಿಬಂದಿರುತ್ತಾರೆ (25:32). ಅರನನು ನಾಯಯಾಧಿಕಾರಿಯಾಗಿ ಆಗಿನಿಸುತ್ತಾನೆ, ಅಡುಗಳಿಂದ ಕುಲಗಳನ್ನು ಪ್ರತ್ಯೇಕಿಸುತ್ತಾನೆ (25:31-33).

ನಿತ್ಯ ಜಿವೆ ಅಧಿವಾ ನಿತ್ಯ ಶಿಕ್ಷ (25:34, 41, 46)

ಕುಲಗಳ ಮತ್ತು ಅಡುಗಳ ನಾಮ್ಯದಲ್ಲ ಕಂಡುಬರುವ ನಾಯಯತೀಣಿನ ದೃಷ್ಟಿಯಲ್ಲಿ ಅವರು ಫಲತಾಂಶಗಳ ಸಾಧ್ಯತೆಯನ್ನು ಹೊಂದಿದೆ: ನಿತ್ಯಜಿವೆ ಅಥವಾ ನಿತ್ಯಶಿಕ್ಷೆ ಅಲ್ಲ ಮಹ್ಯದ ಭಾಬಿಗೆ ಅಥವಾ ಮೂರನೆಯ ಆಯ್ದು ಇರುವದಿಲ್ಲ (ಮರಣ ನಂತರದ ಷ್ರಾಯಾಂಶಿತ ಸ್ಥಳ).

ನಿತ್ಯಜಿವೆ ನಿತ್ಯವಂತಲಿಗೆ (ಕುಲಗಳಿಗೆ) ಸಿಕ್ಕುಪ ಪ್ರತಿಫಲ ಎಂದು ಜಿತಿಸಲಾಗಿದೆ. ಅವರು ಅರನಸಿಗೆ ವಿಧೇಯತೆಯಿಂದ ನೇವೆಯನ್ನು ಮಾಡಿದ್ದಾರೆ. ಅವರು ನಿಜವಾಗಿಯೂ ತಂದೆಯಿಂದ “ಆಶಿಂವಾದವನ್ನು” ಹೊಂದಿದ್ದಾರೆ. ಅವರು ಭಾಧ್ಯತ್ವರಂತೆ ಷ್ರಾರಂಭದಲ್ಲ ಅವಲಾಗಿ ಸಿದ್ಧಪಡಿಸಿದ ಪರಲೋಕ ರಾಜ್ಯವನ್ನು “ಭಾಧ್ಯವಾಗಿ” ಹೊಂದಿಕೊಳ್ಳುತ್ತಾರೆ. ಅವರು

ತೀಕ್ಷ್ಣನೊಂದಿಗೆ ಮತ್ತು ದೇವರೊಂದಿಗೆ ಹಲವುಂಟಾದ ಅನೇಕಾನ್ಯಾತೆಯಲ್ಲಿ ಜೀವಿಸುತ್ತಾರೆ.

ಸಿಕ್ಕುಶೈಕ್ಷಣಿಗೆ ಇದು ದುಷ್ಪರ ಹಣೆಬರಹ (ಆಡುಗಳು), ಅವರು ಅರನಿಗಿರೆ ವಿಧೀಯರಾಗಿಲ್ಲ. “ಅಶಿವಾದದಕ್ಕೆ” ಬದಲಾಗಿ ಅವರು “ಶಾಪರ್ಸ್ತಾರಾಗುವರು.” ತೀಕ್ಷ್ಣನೊಂದಿಗೆ ಅನೇಕಾನ್ಯಾತೆಯಲ್ಲಿ ಅನಂದಿಸುವ ಬದಲಾಗಿ, ಅವರು ಅತನೆ ಪ್ರಾರ್ಥನೆಯಲ್ಲಿ ಹೇಳಿರ ಹಾಕಲ್ಪಣ್ಣಿಯಾಗಿ ಅವರು ದೇವಲಿಂದ ಮತ್ತು ಎಲ್ಲಾ ಒಳ್ಳೆತನದಿಂದ ಹೊರಹಾಕಲ್ಪಣ್ಣಿಯಾಗಿ ಅವರು ಹಾಲು ನಿತ್ಯವಾದ ಬೆಂಕಿ, ಇದು ಹೊನೆಯಲ್ಲಿದ ಕಷ್ಟ ಮತ್ತು ಚೇದನೆಯ ಸಂಕೇತವಾಗಿದೆ. ಅವರು ನಹವಾನ ಸ್ವೇತಾನನು ಮತ್ತು ಅತನ ದೂರರೊಂದಿಗೆ ಮತ್ತು ಎಲ್ಲಾ ಕೆಟ್ಟತನದೊಂದಿಗೆ ಅಗಿರುತ್ತದೆ.

David Stewart

ಇತರರಿಗೆ ಸಹಾಯ ಮಾಡುವವ (25:40)

ಕುಲಗಳ ಮತ್ತು ಆಡುಗಳ ನಾಮ್ಯಾದಲ್ಲಿ, ತೀಕ್ಷ್ಣ ದೇಹದಲ್ಲಿ ಪರಸ್ಪರಲಗೆ ಸಹಾಯ ಮಾಡುವದರ ಕುಲತಾಗಿ ಹೇಳುತ್ತಾನೆ (“ಈ ನನ್ನ ಸಹಾಯದರರಲ್ಲ”). ಇಂಥಾಗ ಪರೋ ಹಕಾರಗಳ ಯೋಜನೆಯನ್ನಿಂದ ಆದ ಕೈತ್ಯರಲ್ಲಿ ನಾಮಾನ್ಯವಾಗಿ ಇಡ್ಡವು. ತಮ್ಮಲ್ಲಿರುವ ಅರ್ಥಯಾದ ಧಾರಜತನದಿಂದಾಗಿ, “ಅವರಲ್ಲಿ ಕೊರತೆಯಲ್ಲಿರುವ ವ್ಯಕ್ತಿ ಇರಿಲ್ಲ” (ಅಪ್ರೋಫ್ತಲರ ಕೃತ್ಯಗಳು 4:34).

ಕೈತ್ಯ ಸಹಾಯದರಲಗೆ ಆಧ್ಯಾತ್ಮಿಕ ನಿರ್ಭಾವ ಎಂದು ಹೇಳುವಾಗ, ತೀಕ್ಷ್ಣಿಂದ ಹೊರಗೆ ಇರುವವರಿಗಾಗಿ ನಮ್ಮ ಜವಾಬ್ದಾರಿ ಕಡಿಮೆಯಾಗುವದಿಲ್ಲ. ಹೌಲನು, “ಆದುದಲಿಂದ ಸಮಯಿಕರಿತಾಗಿ ಎಲ್ಲಾಗೇ ಒಳ್ಳೆದನ್ನು ಮಾಡೋಣ; ಮುಖ್ಯವಾಗಿ ಒಂದೇ ಮನೆಯಂತಿರುವ ತೀಕ್ಷ್ಣ ನಂಜಕೆಯಿಷ್ಟುವರಿಗಾಗಿ ಮಾಡೋಣ” (ಗಲಾತ್ಯ 6:10; ಒತ್ತಿ ಹೇಳಿರುವದು ಸೇಲದೆ). ಅಕೈತ್ಯರ ಭಾವಿತ ಅವಶ್ಯಕತೆಗಳನ್ನು ಶೂರ್ಪೆನುವದು ಅವರಿಗೆ ಅತ್ಯಿಂದಿನ ಸಹಾಯ ಮಾಡುವ ಬಾಗಿಲುಗಳನ್ನು ತೆರೆಯುತ್ತದೆ.

David Stewart

ಉಪಾಧಿಗಳು

¹Leon Morris, *The Gospel According to Matthew*, Pillar Commentary (Grand Rapids, Mich.: Wm. B. Eerdmans Publishing Co., 1992), 620. ²ಪ್ರಾರಂಭ ಸಾಲದ ಕೈತ್ಯ ಬರಿರಂಭಲ್ಲಿ “ಮಧುಮಗಳು” ಎಂದು ಸೇಲನಲಾಗಿದೆ, ಅದರ ಇದು ಕಲ್ಪನೆಯನ್ನು ಕೆಜ್ಜಿನ ಗೊಂದಲಪುಂಬ ಮಾಡುತ್ತದೆ. ನೋಡಿಲ Bruce M. Metzger, *A Textual Commentary on the Greek New Testament*, 2d ed. (Stuttgart: German Bible Society, 1994), 52–53. ³J. W. McGarvey, *The New Testament Commentary*, vol. 1, *Matthew and Mark* (N.p., 1875; reprint, Delight, Ark.: Gospel Light Publishing Co., n.d.), 215. ⁴See Robert H. Gundry, *Matthew: A Commentary on His Literary and Theological Art* (Grand Rapids, Mich.: Wm. B. Eerdmans Publishing Co., 1982), 498; Robert H. Mounce, *Matthew*, New International Biblical Commentary (Peabody, Mass.: Hendrickson Publishers, 1991), 233. ⁵John Lightfoot, *A Commentary on the New Testament from the Talmud and Hebraica: Matthew—I Corinthians*, vol. 2, *Matthew—Mark* (Oxford University Press, 1859; reprint, Grand Rapids, Mich.: Baker, 1979), 322. ⁶Jack P. Lewis, *The Gospel According to Matthew*, Part 2, *The Living Word Commentary* (Austin, Tex.: Sweet Publishing Co., 1976), 133. ⁷Gundry, 499. ⁸Mounce, 233. ⁹Donald A. Hagner, *Matthew 14—28*, *Word Biblical Commentary*, vol. 33B (Dallas: Word Books, 1995), 729. ¹⁰W. F. Albright and C. S. Mann, *Matthew*, *The Anchor Bible* (Garden City, N.Y.: Doubleday & Co., 1971), 302.

⁹Michael J. Wilkins, “Matthew,” in *Zondervan Illustrated Bible Backgrounds Commentary*, vol. 1, *Matthew, Mark, Luke*, ed. Clinton E. Arnold (Grand Rapids, Mich.: Zondervan, 2002), 155. ¹⁰McGarvey, 217. ¹¹ଜ୍ଞାନୀପାରି, “minā” ବଂଦୁ ମାରୁ denarii. ଯାହୁ ବେଳିଯୁକ୍ତରେ mināପଣ୍ଡୀ 1/60 ତଥାଂତରଙ୍ଗେ ଚାଲୁ ମାରାଗିଦେ, (ଶୋଇଲ Lewis, 135.) ¹²Douglas R. A. Hare, *Matthew, Interpretation* (Louisville: John Knox Press, 1993), 286. ¹³KJV ମୁଖ୍ୟ NKJV ଯାଇ “କାତଳ” (“ନେଇପାରି”) ମନେଯ ଯଜମାନଙ୍କ ପ୍ରୟାଣକୁ ହୋଇଥିବନୁ ଏଣ୍ଟୁପଦକୁ ଅଂଶନଲାଗିଦେ, ଆଦରେ ଅଂଦିନ କାଲଦ ଅନୁଵାଦଙ୍ଗ ନାମାନ୍ୟପାରା ଗିରିପଂତେ ହୋଇଲାନେ ଆଜିନ ବଂଦଚାଳଦ କାଯିଦଙ୍ଗ ନେଇନଲାଗିଦେ. ¹⁴Talmud *Baba Metzia* 42a. ¹⁵ନେଇଲ Mishnah *Baba Kamma* 9.2; 10.5; *Baba Metzia* 6.3. ¹⁶Gundry, 508. ¹⁷Merlin W. Call, “Bank; Banking,” in *The International Standard Bible Encyclopedia*, rev. ed., ed. Geoffrey W. Bromiley (Grand Rapids, Mich.: Wm. B. Eerdmans Publishing Co., 1979), 1:409. ¹⁸Lewis, 136.

¹⁹Hagner, 736. ²⁰David Hill, *The Gospel of Matthew*, The New Century Bible Commentary (Grand Rapids, Mich.: Wm. B. Eerdmans Publishing Co., 1972), 329. ²¹Morris, 632. ²²କେ ନାମାନ୍ୟରଙ୍ଗଙ୍ଗ ଇବ୍ୟାଧ ମୁକ୍ତକୁ ତଥାଯ ଦ୍ଵାକ୍ଷେତ୍ରେବଦଙ୍ଗ କେଳନ ମାରିଲା କେଇକେଳିବିଦୁପଦ ବଜରୀବିଦୁପଦିତୁଦେ (21:28-32), ହୋଇବଦ ଯଜମାନ ମୁଖ୍ୟ ଦ୍ଵାକ୍ଷେତ୍ର ତୋଳି (21:33-41), ଅରନନ ମନ୍ଦନ ମୁଦୁବେ (22:1-14), ହୁତୁ ଜନ କନ୍ୟେଯରୁ (25:1-13), ତଥାଂତରଙ୍ଗରୁ (25:14-30) ମୁଖ୍ୟ କୁରୁବନୁ ଆଦୁ ମୁଖ୍ୟ କୁଲଙ୍ଗନ୍ତୁ ବୈଷଣିକିନୁପରିବନୁ (25:31-46). ²³ନ୍ୟାୟ ତେଣିକୁ ଦୃଶ୍ୟକୁ ହୋଇଲାକେଯାଗିରିପଦକୁର୍ଗି, ନେଇଲିଟ ପ୍ରକଟଣ 20:11-15. ²⁴ନେଇଲିଟ 1 *Enoch* 62.1-16; 69.27-29. ²⁵ଦେଶଲଙ୍ଘଦ ମୁଂଜିନ ଦେଇବେ ଜ୍ଞାନୀ ହୋଇନେଯ ତହ୍ୟାଗି ଏତ୍ତଲୁଧିବିକେ ମୁଖ୍ୟ ଏରଦନେଯ ବର୍ଣ୍ଣନା ବେଳିରେ ଫଳନେଗିଲିନ୍ଦୁ ହୋଇନୁପରୁଦେ. ²⁶ନେଇଲିଟ Warren W. Wiersbe, *Be Loyal* (Wheaton, Ill.: Victor Books, SP Publications, 1980), 184-85. ²⁷“ଦେଶରଙ୍ଗ” ନକ୍ଷ ଏଲ୍ଲା ଜନର ମହା ନିଯୋଜନଙ୍ଗ ବଜରୀବିଦୁପଦିଧ୍ୟାରେ (28:19; ନେଇଲିଟ ମାରକ 16:15). ²⁸William Hendriksen, *New Testament Commentary: Exposition of the Gospel According to Matthew* (Grand Rapids, Mich.: Baker Book House, 1973), 886.

²⁹Wilkins, 157. ³⁰Hill, 331; Mounce, 235. ³¹Lewis, 140. ³²“ଲୋକଦ ଅନ୍ତିପାର” ଏନ୍ଦୁପର ବାର୍ତ୍ତଭାଗପୁ ସ୍ପୃଷ୍ଟିୟିନ୍ତୁ ନଜାଇନଲୁ ହୋଇ ବଢ଼ିବିଦିକେଯାଇ ଅନେକ ନାଲ କାହାସିହିକୋଠିଦେ (13:35; ଲୋକ 11:50; ଯୋହାନ 17:24; ଏଫେନ 1:4; ଇତ୍ୟ 4:3; 9:26; 1 ପେତ୍ରନୁ 1:20; ପ୍ରକଟଣ 13:8; 17:8). ଇଲ୍ଲ କେଲପୁ ଆଧାର ବାର୍ତ୍ତଭାଗ ନକ୍ଷ ଦେଇପର ଶାଶ୍ଵତ ଯୋଜନେ କ୍ରିସ୍ତନ ନମପଦଣେଯ ମୁଖାଂତର ମାନପ କୁଲପଣ୍ଡୀ ରକ୍ଷିତୁପ କାଯିଦଙ୍ଗ ବଜରୀବିଦୁପଦିକେ. ³³ଯେତେବେ ତୁନ ତୁନ ବିଧେଯକେନ୍ତର ମୁଖ୍ୟ ଉତ୍ତମପାଦ ବକୁମାନକୁ ଅଯିପ ନଂବିନ୍ଦରଙ୍ଗନ୍ତୁ ଉତ୍ତି କେଇଧାୟନେ (7:21-27; 12:36, 37; ଯୋହାନ 12:47, 48). ³⁴ବିଜ୍ଞାନ ହାପପୁ କ୍ରିସ୍ତନ ରକ୍ତଦିନ ମୁରିଯାଗିଦିଯାଦରେ, ଅଛୁ ନ୍ୟାୟ ତେଣୁକେତଳ ଯାବ ହାପକ ଜୀବନକୁ ଅଯିଦିଲ୍. ³⁵Hagner, 746-47. ³⁶Walter Bauer, *A Greek-English Lexicon of the New Testament and Other Early Christian Literature*, 3d ed., rev. and ed. Frederick W. Danker (Chicago: University of Chicago Press, 2000), 208. ³⁷ନେଇଲିଟ Mishnah *Abodah Zarah* 2.1. ³⁸Ralph Earle, “Inn; Lodge; Lodging Place,” in *The International Standard Bible Encyclopedia*, rev. ed., ed. Geoffrey W. Bromiley (Grand Rapids, Mich.: Wm. B. Eerdmans Publishing Co., 1982), 2:826.

³⁹David Stewart, *A Commentary on Philippians* (Searcy, Ark.: Stewart Publications, 2006), 81. ⁴⁰କେଜ୍ଜନ ମାହିତାଗାର ନେଇଲିଟ Stewart, 80-82. ⁴¹James Burton Coffman, *Commentary on the Gospel of Matthew* (Austin, Tex.: Firm Foundation Publishing House, 1968), 410. ନେଇଲିଟ ଅପେକ୍ଷାତର କ୍ରିଶ୍ଚାନ୍ତିକ 9:4, 5; 1 କେଲିନାଥ 8:12. ⁴²C. G. Wilke and Wilibald Grimm, *A Greek-English Lexicon of the New Testament*, trans. and rev. Joseph H. Thayer (Edinburgh: T. & T. Clark, 1901; reprint, Grand Rapids, Mich.: Baker Book House, 1977), 20. ⁴³Hare, 288. ⁴⁴A. T. Robertson, *Word Pictures in the*

New Testament, vol. 1, *The Gospel According to Matthew—The Gospel According to Mark* (Nashville: Broadman Press, 1930), 201–2.⁴⁷ നേരാറില മുത്തായ 19:16, 29; മുഖം 10:17, 30; ലാക് 10:25; 18:18, 30; യോഹാൻ 3:15, 16, 36; 4:14, 36; 5:24, 39; 6:27, 40, 54, 68; 10:28; 12:25, 50; 17:2, 3; അച്ചുംസ്തുലര കൃത്യഗ്രം 13:46, 48; രോമാന്ത് 2:7; 5:21; 6:22, 23; ഗലാട്ട് 6:8; 1 തീപ്പോൾ 1:16; 6:12; തീര് 1:2; 3:7; 1 യോഹാൻ 1:2; 2:25; 3:15; 5:11, 13, 20; യാദ 21. ⁴⁸ W. A. Bradfield അവർ നംദീജ ദിനം തേരുമാളേണ്ണലാറിടെ, അതനു Freed-Hardeman Universityയല്ല ജോലിസിദനു Henderson, Tennessee, മുക്കു അനേക വഞ്ചനശ കാല സ്വാ തീരുമാളിക്കുന്നതു.